



ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ರಿ.) ಮಯ್ಯಾಳೆಂ ಪತ್ರ್

ಪುತ್ತೂರಂ ನೆಕೆತ್ರ್

PUTTURCHEM NEKETR

Website: www.donboscoputtur.com

email: donboscoputtur@gmail.com

ಪುಸ್ತಕ್ 26


ಜೂನ್ 2017

ಅಂಕೊ 03



ಉದಾಕ್ ಜಿರಯ್, ಉದಾಕ್ ಉರಯ್

ಮಯ್ಯಾಚೊ ಉಡಾನ್



ಲಾಸಿ ಲಸ್ರಾದೊ

ಪತಿಣ್: ದೆ| ಮಾರ್ಸೆಲ್ ಲಸ್ರಾದೊಚಿ, ಸೆಲಪ್ಪಾಲ್, ಬನ್ನೂರ್

ಜನನ್: 27.07.1938 ಮರಣ್: 31.05.2017

ಮೊಗಾಳ್ ಆನಿ ದೆಕಿವಂತ್ ಮಾಂಯ್ ತುಂ ಆಮ್ಚಿ
ಆಮ್ಚೆ ಖಾತಿರ್ ತ್ಯಾಗ್ ಕರ್ನ್ ಜಿಯೆಲ್ಲ ಜಣಿ ತುಜಿ
ಮಾಗ್ತಾಂವ್ ಆಮಿ ತುಜೆ ಪಾಸತ್ ಹ್ಯಾ ಸಂಸಾಲಿಂ
ಮಾಗುನ್ ಧಾಡ್ ಬೆಸಾಂವಾಂ ಆಮ್ಕಾಂ ಸಲ್ಲಿಂಚಿಂ.

ಸಾಸ್ಣಾಚೊ ವಿಶೆವ್ ದಿ ತಿಕಾ ಆನಿ ನಿರಂತರ್ ಪ್ರಕಾನ್
ತಿಚೆರ್ ಘಾಂಕೊಂದಿ ಸಮಾಧಾನಾನ್ ತಿಚೊ ಆತ್ಮೊ ವಿಶೆವ್ ಘೆಂವ್ಚಿ.

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಭುಲ್ಲಿಂ ಆನಿ ಕುಟ್ಮಾಚಿಂ, ಪುತ್ತೂರ್.

ಲಗ್ನಾ ಜವಿತಾಚೆ ಶುಭಾಶಯ್

21.05.2017



ರೋಶನ್ ಲವಿನಾ ಸ್ಯಾಂಡ್ರ

ಲಗ್ನ್ ಮ್ಹಳ್ಳೆ ಅಮೆಲಿಕ್ ಸಾಕ್ರಾಮೆಂತ್
ಸದಾಂಚ್ ತುಮ್ಕಾಂ ಧವರುಂ
ಸರ್ವೆಸ್ಪರ್ ದೇವ್ ಸದಾಂಕಾಳ್ ತುಮ್ಕಾಂ
ಆಪ್ಲ್ಯಾ ಭೆಸಾಂವಾಂನಿ ಭರುಂ
ತುಮಿ ಆಶೆಲ್ಲೆಂ, ತುಮಿ ಸಪ್ಲೆಲ್ಲೆಂ
ಹರೈಕ್ ತುಮ್ಕಾಂ ಲಾಬೊಂ
ಬಾಳೊಕ್ ಜೆಜುಚ್ಯಾ ನಾಂವಾನ್ ಸಗ್ಳೆಂ
ತುಮ್ಚೆಂ ಜಿವಿತ್ ನಂದನ್ ಜಾಂವ್.

ಉಲ್ಲಾಸ್ ಪಾಟಯ್ತಾತ್:

ವಲೇಲಿಯನ್ ರೆಬೆಲ್ಲೊ, ಐರಿನ್ ರೊಡ್ರಿಗಸ್,
ಲೀನಾ ರೆಬೆಲ್ಲೊ, ರೋಜನ್ ಶಿಂಧೆ,
ಐರಿನ್ ಡಿಸೊಜಾ,
ಸ್ವೀವನ್ ಡಿಸೊಜಾ, ಭಿ ಲೀಮಾ ಡಿಸೊಜಾ.

ಮದುವೆಯ ಬಂಧಕೆ ಮುಖಯದ ಸ್ವರ್ಣಾನುಬಂಧ



ಮುಳಿಯ

ಮುಳಿಯ ಕೇಶವ ಭಟ್ಟ & ಸನ್ಸ್

ಚಿನ್ಯ • ಬೆಳ್ಳಿ • ವಜ್ರ

ಶುದ್ಧತೆಯನ್ನು ಮೀರಿದ ಪರಿಪೂರ್ಣತೆಯಡಗಿ

ಕೋರ್ಟ್‌ರಸ್ತೆ, ಪುತ್ತೂರು

☎ : +91 8251 230414

ಮಡಿಕೇರಿ | ಗೋಣಿಕೊಪ್ಪಲ್ | ಬೆಂಗಳೂರು

ಸಂಪಾದಕ ಮಂಡಳಿ

ಸಂಪಾದಕ

ಜೆ.ಬಿ. ಸಿಕೆರ್ (9591888175)

ಸಾಂದೆ

- ಚಾರ್ಲ್ಸ್ ಫುಡ್ಡಾದೊ (9449030091)
- ಕೊಡಿಯಸ್ ಡಿಸೋಜಾ (9481842944)
- ಅರುಣ್ ರೆಬೆಲ್ಲೊ (9902205167)
- ರೋಯ್ಸ್ ಪಿಂಟೊ (9743081381)
- ಜೊನ್ ಮಸ್ಕರೇನ್ಟಸ್ (9964477656)
- ರೋಶನ್ ಡಾಯಸ್ (9731465150)
- ಶರೂನ್ ಸಿಕ್ವೇರಾ (9663827112)
- ಮಾರ್ಸೆಲ್ ಡಿಸೋಜಾ (9901192627)
- ಪ್ರವೀಣ್ ಪಿಂಟೊ (9980004541)

ಪ್ರತಿನಿಧಿ

ಫೆಲಿಕ್ಸ್ ಡಿಕುನ್ಹಾ, ಮರೀಲ್ (9481143327)

ಇನಾಸ್ ಗೊನ್ಸಾಲ್ವಿಸ್, ಬನ್ನೂರ್ (9449389749)

ಜಾಯ್ತಾಂತಾಂಚಿ ದರ್

ರಂಗಾಳ್ ಪಾನಾಂ

- ಪಾಟೊ ಫೊರ್ : ರು. 4000/-
- ಫೊರಾಚೆ ಭಿತ್ತೊ ಪಾನ್: ರು. 3000/-
- ಸಗ್ಯೆಂ ಪಾನ್ (ಭಿತರ್): ರು. 2000/-
- ಭಿತ್ತೊಂ ಸಾದಿಂ ಪಾನಾಂ
- ಸಗ್ಯೆಂ ಪಾನ್ : ರು. 1000/-
- ಅರ್ದೆಂ ಪಾನ್ : ರು. 600/-
- ಕಾಲ್ಡೆಂ ಪಾನ್ : ರು. 300/-
- ಅರಾಂ
- ಬ್ಲೊಕಾವಿಣೆ : ರು. 100/-
- ಏಕ್ ಬ್ಲೊಕಾಕ್ : ರು. 50/-
- ವರಗ್ಯೆತ್ ಜಾಯ್ತಾಂ
- 25 ಸಬ್ಲಾಂಕ್ : ರು. 100/-
- ಚಡಿತ್ ಹರೈಕಾ ಸಬ್ಲಾಂಕ್ : ರು. 3/-

ವಿಳಾಸ್:

The Editor

'PUTTURCHEM NEKETR'

Don Bosco Club Puttur (R)

II Floor, Church Building,

Puttur - 574 201

Ph: 08251-230076

email: donboscoputtur@gmail.com

website: www.donboscoputtur.com

ಫೊರ್ ಆನಿ ರಂಗಾಳ್ ಪಾನಾಂಚೊ ವಿನ್ಯಾಸ್: ರೋಯ್ಸ್ ಪಿಂಟೊ, ರೋಯ್ಸ್ ಡಿಜಿಟಲ್ಸ್

ಸಂಪಾದಕೀಯ



'ನಿಳ್ಕೆಂ ಬಾಂಗಾರ್', ಚತ್ರಾಯೆನ್ ವಾಪರ್!

“ಆಕಾಸಾ ಥಾವ್ನ್ ಪಡ್ಚ್ಯಾ ಉದ್ಯಾಚೊ ಎಕ್‌ಚ್ ಏಕ್ ಥೆಂಚೊ ಉದಕ್ ಲೊಕಾಚ್ಯಾ ಉಪ್ಕಾರಾಕ್ ಪಡಾನಾಸ್ತಾಂ ದರ್ಯಾಕ್ ವ್ಹಾಳಾನಾ ಜಾಂವ್”.

—ಪರಾಕ್ರಮ ಬಾಹು ದಿ ಗ್ರೇಟ್
ಶ್ರೀಲಂಕಾಚೊ ರಾಯ್ (1153-1186)

ಅಬಿದ್ ಸುರ್ರಿ, (5.5.1935) ಭಾರತಾಚೊ ನಾಂವಾಡ್ಡಿಕ್ ವ್ಯಂಗ್ಯ ಚಿತ್ರಕಾರ್, ಲೇಕರ್, ಚಿತ್ರಕಾರ್ (Painter), ನಾಟಕಕಾರ್ ಆನಿ ಪರಿಸರ್‌ವಾದಿ ಮ್ಹಣ್ ಸಗ್ಳೊ ದೇಶ್ ಜಾಣಾ. ಪುಣ್, ಆಪ್ಲ್ಯಾ 87 ವರ್ಸಾಂಚ್ಯಾ ಪ್ರಾಯಿರ್‌ಯೀ ತೊ 'ಉದ್ಯಾ-ಜಾಗೃತಿ' ದಿಂವ್ಚ್ಯಾ ಸರ್ಕಾರೇತರ್ ಸಂಸ್ಥಾಚೊ (NGO) ಏಕ್-ಮಾತ್ರ ಸಾಂದೊ ಮ್ಹಣ್ ಚಡಾವತ್ ಲೋಕ್ ನೆಣಾಂತ್. ತಾಚೊ ಸಂಸ್ಥೊ 'ವನ್-ಮೆನ್-ಎನ್.ಜಿ.ಬಿ.' (One-man-NGO) 'ಡ್ರಾಪ್-ಡೆಡ್ ಫೌಂಡೇಶನ್' (Drop-Dead Foundation) ಆಮ್ಚ್ಯಾ ದೇಶಾಚ್ಯಾ ನಾಗರಿಕಾಂ ಥಂಯ್ ಭರೊನ್ ಗೆಲ್ಲಿ, ಉದ್ಯಾ ವಿಶಯಾಂತ್ಲಿ ಬೆಫಿಕಿರಾಯ್ ಕಾಡ್ನ್ ಉಡಂವ್ಚೆಂ ಆನಿ ಉದ್ಯಾ-ಜಾಗೃತಿ ವಾಡಂವ್ಚೆಂ ಕಾಮ್ ಕರ್ತಾ.

ಸುರ್ರಿಚ್ಯಾ ಹ್ಯಾ ಸಾಮಾಜಿಕ್ ಹುಸ್ಕಾ ಪಾಟ್ಲ್ಯಾನ್, ತಾಚೆಂ ಗರಿಬ್ ಬಾಳ್ಪಣ್ ಆಸಾ. ತೊ ಪಾಂಚ್ ವರ್ಸಾಂಚೊ ಆಸ್ತಾನಾ ತಾಚೆಂ ಕುಟಮ್ ಗುಜರಾತ್ ಥಾವ್ನ್ ಮುಂಬಯ್‌ಚ್ಯಾ ಡೊಂಗ್ರಿ ಪ್ರದೇಶಾಕ್ ಜಾಗ್ಯಾಂತರ್ ಜಾಲೆಂ. ಸುರ್ರಿ ಮ್ಹಣ್ತಾ: “ಹಾಂವ್ ಡೊಂಗ್ರಿಚ್ಯಾ ಫುಟ್‌ಪಾತಿರ್ ವಾಡ್ಲೊಂ. ಹರೈಕ್ ದೀಸ್ ಆಮಿ ಎಕೆಕ್ ಬಾಲ್ಡಿ ಉದ್ಯಾ ಖಾತಿರ್ ಲಾಂಬ್ ಸಾಲಿಂತ್ (queue, ಕ್ಯೂ) ರಾವಜೆ ಪಡಾಲೆಂ ಮಾತ್ ನ್ಹಯ್ ಹರೈಕ್ ಥೆಂಚ್ಯಾ ಖಾತಿರ್ ಲಡಾಯ್ ಕರಿಜೆ ಪಡಾಲೆಂ. ಹಿ ಸಂಗತ್ ಮ್ಹಜ್ಯಾ ಮತಿ ಭಿತ್‌ರ್ ರಿಗೊನ್ ಬಸ್ಲಿ. ಏಕ್ ದೀಸ್ ಹಾಂವ್ ಮ್ಹಜ್ಯಾ ಇಶ್ಟಾಗರ್ ಗೆಲ್ಲ್ಯಾ ವೆಳಾರ್, ಥಂಯ್ಸರ್ ಏಕ್ ನಳಾ (tap) ಥಾವ್ನ್ ಉದಕ್ ಥೆಂಚೊ-ಥೆಂಚೊ ಪಾಜರ್ಲೆಂ ದೆಕ್ಲೆಂ. ತೆಂ ಮ್ಹಾಕಾ ಬೊವ್‌ಚ್ ದುಕ್ಲೆಂ... ಏಕ್ ದೀಸ್ ಎಕಾ ಪತ್ರಾರ್ ವಾಚ್ಲೆಲಿ ಸಂಗತ್ ಮ್ಹಜೊ ನಿರ್ದಾರ್ ಘಟ್ ಕರುಂಕ್ ಸಕ್ಲೆ: ಎಕಾ ನಳಾ ಥಾವ್ನ್ ಎಕಾ ಸೆಕುಂದಾಕ್ ಏಕ್ ಥೆಂಚೊ ಉದಕ್ ಪಾಜರ್ನ್ ವೆತಾ ತರ್, ಎಕಾ ಮಯ್ಸಾಕ್ ಏಕ್ ಹಜಾರ್ ಲಿಟರ್ ಉದಕ್ ವೆರ್ತ್ ಜಾತಾ!”

ಅಶೆಂ ಆರಂಬ್ ಜಾಲ್ಲ್ಯೊ ತಾಚೊ ವಾವ್ರ್ ಆಜುನೀ ಚಲ್ತಾ ಹರೈಕಾ ಆಯ್ತಾರಾ, ಸುರ್ರಿ, ಎಕಾ 'ಪ್ಲಂಬರ್'ಕ್ ಸಂಗಿಂ ಘೆವ್ನ್ ಮುಂಬಯ್‌ಚ್ಯಾ ಎಕೆಕಾ ಪ್ರದೇಶಾಕ್ ವೆತಾ. ಹರೈಕಾ ಘರಾಚೆಂ ದಾರ್ ಥಾಪುಡ್ಲ್ಯಾ, “ತುಮ್ಗೆರ್, 'ಪಾಜರ್ಲೊ' ನಳ ಆಸಾಗೀ?” ಮ್ಹಣ್ ವಿಚಾರ್ತಾ ಆನಿ ಆಸಾ ತರ್, ಪುಂಕ್ಯಾಕ್ ತೊ ನಳ ಸಾರ್ಚೊ ಕರ್ನ್, ಉದ್ಯಾ-ವಿಬಾಡ್ ಆಡಂವ್ಚೆ ವಿಶಿಂ ಘರ್ಚ್ಯಾಂಕ್ ಲಿಸಾಂವ್ ಶಿಕಯ್ತಾ. ಹೆರ್ ವೆಳಾರ್, ತೊ, ಇಸ್ಕೊಲಾಂಕ್ ಭೆಟ್ ದಿತಾ, ಉದಕ್ ಮ್ಹಳ್ಳೆಂ 'ನಿಳ್ಕೆಂ ಬಾಂಗಾರ್' ಕಿತ್ಲೆಂ ಆಮೊಲಿಕ್, ತೆಂ ಕಿತ್ಯಾಕ್ 'ಜಿಣ್ಯೆಚೆಂ ಅಮೃತ್' ಮ್ಹಣ್, ಭುರ್ಗ್ಯಾಂಕ್ ಆಪ್ಲ್ಯಾ ಚಿತ್ರಾಂ ಆನಿ ಉತ್ರಾಂ ದ್ವಾರಿಂ ಶಿಕಯ್ತಾ.

ಏಂಜೆಲ್ ಟೂರ್ಸ್ ಆನಿ ಟ್ರಾವೆಲ್ಸ್ ಮಾಂಡುನ್ ಹಾಡ್ತಾ

ಭಾಗೆವಂತ್ ಜಾಗ್ಯಾಂಕ್ ಆನಿ ಯುರೋಪ್ ಯಾತ್ರಿಕ್ ಪಯ್ಣಾಂ

FIND YOUR DREAM PLACE...

ಭಾಗೆವಂತ್ ಜಾಗ್ಯಾಂಕ್ ಯಾತ್ರಿಕ್ ಪಯ್ಣಾಂ



ಯುರೋಪ್ ಯಾತ್ರಿಕ್ ಪಯ್ಣಾಂ

ರೋಮ್, ಇಟಲಿ, ವಾತಿಕಾನ್, ಆಸ್ಟಿಯಾ, ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಸ್ಪೇಯ್ನ್, ಪೊರ್ಚುಗಲ್ ಜಾಗ್ಯಾಂಕ್ ಯಾತ್ರಿಕ್ ಆನಿ (leisure) ಪಯ್ಣಾಂ (17 ದೀಸ್) ಹ್ಯಾಚ್ ಅಕ್ಟೋಬರ್-2017 ಮಯ್ನಾಂತ್ ಮಾಂಡುನ್ ಹಾಡ್ತಲ್ಯಾಂವ್.



ಇತರ್ ಸೆವಾ:

- * ರಜೆ ಪ್ರವಾಸ್ * ಏರ್ ಟಿಕೆಟ್ಸ್ * ಟ್ರೈನ್ ಟಿಕೆಟ್ಸ್
- * ಬಸ್ ಟಿಕೆಟ್ಸ್ * ಪಾಸ್‌ಪೋರ್ಟ್ ಸೆವಾ (ನವೆ ಆನಿ ನವೀಕೃತ್) * ಸರ್ವ್ ದೆಶಾಂಕ್ ವಿಸಿಟಿಂಗ್ ವೀಸಾ
- * ಜಲ್ಮಾಚಿ, ಕಾಜಾರಾಚಿ ಆನಿ ಇಸ್ಕೂಲಾಚಿ ಸರ್ವಿಷಿಕ್ಟ್ ಎಟೆಸ್ಟೇಶನ್ಸ್ * ಸ್ಟಾಂಪಿಂಗ್ ಆನಿ ಎಮಿಗ್ರೇಶನ್
- * ಮ್ಯೂಸಿಕ್ ಗ್ರೂಪ್ * ಕಾರ್ಯನಿರ್ವಾಹಕ್ (MC)
- * ಡೆಕೋರೇಶನ್ * DJ Music * ಸೌಂಡ್ಸ್ ಆನಿ ಲೈಟ್ಸ್ * ವಿಡಿಯೋಗ್ರಫಿ * ಫೊಟೋಗ್ರಫಿ ಆನಿ ಭಾಡ್ಯಾಕ್ ವಿವಿಧ್ ರಿತಿಚಿಂ ಕಾರಾಂ



ಸಂಪರ್ಕ್ ಕರಾ:

ಪ್ರಕಾಶ್ ಸಿಕ್ಲೇರಾ: 9844171998, 8105402565, 9741472096
Ground Floor, Puttur Centre, Taluk Office Road, Puttur D.K. 574201

ಸುರಿ ತಸಲೆ ವೆಕ್ತಿ, ಸಂಸ್ಥೆ ಆನಿ ಸರ್ಕಾರ್ ಆಮ್ಚೆ ಮದೆಂ ಆಸಾಲ್ಲೆ ತರ್?? ಯಾ ಆಮಿ, ಆಮ್ಚ್ಯಾ ಸಂಘ್ ಸಂಸ್ಥಾಂನಿ ಆನಿ ಸರ್ಕಾರಾಂನಿ, ಸುರಿ ಥಾವ್ನ್ ಲಿಸಾಂವ್ ಶಿಕ್ಲೆಂ ತರ್....?

- * ಆಜ್ ಆಮ್ಚ್ಯಾ ದೇಶಾಂತ್ ತೀನ್ ಕಾಳಾಂ (ಗಿಮಾಳ್, ಹಿಂವಾಳ್ ಆನಿ ಪಾವ್ನಾಳ್) ಸಂಗಿಂ 'ಬರೊಳ್' (ಬರಗಾಲ) ಮ್ಹಳ್ಳೊ ಚವ್ತೊ ಕಾಳ್ ಆಸ್ತೊ ನಾ!
- * ಆಮ್ಚ್ಯಾ ಘರಾಂನಿ, ಸಾರ್ಜನಿಕ್ ಜಾಗ್ಯಾಂನಿ, ಉದ್ಯಾಚೊ ದುರುಪ್ಯೋಗ್ ಜಾತೊ ನಾ. ಹರೈಕ್ ನಳ್/ ಉದ್ಯಾಚಿಂ ಮುಳಾಂ ಸಾರ್ಕಿಂ ಆಸ್ಲಿಂ. ಎಕ್ ಚ್ ಏಕ್ ಥೆಂಬೊ ಉದಕ್ ವೆರ್ತ ಜಾಯ್ನಾಸ್ತಾಂ ಕಶೆಂ ಆಮ್ಚಿಂ ಕಾಮಾಂ ಕರೈತ್ ಮ್ಹಣ್ ಆಮ್ಕಾಂ ಕಳ್ಳೆಂ!
- * ಪಾವ್ನ್ ಧಾರಾಳ್ ಯೆತಾನಾ ವೆರ್ತ ವ್ಹಾಳೊನ್ ವೆಚೆಂ ಉದಕ್ ಧರ್ಲಿಂತ್ ಜಿರಂವ್ಕ್ ಆಮ್ಚೆ ಸರ್ಕಾರಿ ಸಂಸ್ಥೆ ಜೊಕ್ತಿಂ ಯೊಜನಾಂ ಘೆವ್ನ್ ವಾವ್ರ್ ಕರ್ಲೆ!
- * ಭುಂಯ್ ಪೊಕೊರ್ನ್, ಉದಕ್ ಚಿಂವೊನ್ ಕಾಡ್ಚಿಂ ಆಬ್ಲೆಶಿ ಕಾಮಾಂ ಖಂಡಿತ್ ರಾವ್ಪಿಂ!
- * ಆಮ್ಚಿಂ ಶೆತಾಂ-ಭಾಟಾಂ, ಗುಡೆ-ದೊಂಗೊರ್, ಪದವ್-ಪಡ್ವಾಂ ಆನಿ ರಾನಾಂ-ಮೊಲಿಂ, ಕೊಂಕ್ರಿಟ್ ರಾನಾಂ ಜಾವ್ನ್ ಬದ್ಲಿಂ ನಾಂತ್!
- * ಶ್ಲೆರೀಕರಣಾಚಿ ಪಿಶಿ ಧಾಂವ್ ರಾವ್ಪಿ ಆನಿ ಕೃಶಿ ಸಂಸ್ಕೃತಿ ಉರಿ!!
- * ಉದ್ಯಾಚೊ ಬರೊಳ್ ಯೇವ್ನ್, ಕೃಶಿ ನಾಸ್ ಜಾವ್ನ್, ದೇಶಾಚಿ ಆರ್ಥಿಕ್ ಪರಿಗತ್ ದುಬ್ಳೆಕಾಯೆಕ್ ವೆಚೆಂ ರಾವಂವ್ಕ್ ಜಾತೆಂ.
- * ಮ್ಹಳೆಂ ಯಾ ರಾಸಾಯನಿಕಾಂ ಭರ್ಲಾಂ ಉದಕ್ ಪಿಯೆವ್ನ್, ಪಿಡಾ ಯೇವ್ನ್, ಲೋಕ್ ಮರೊ ನಾ! ಭಲಾಯ್ಕಿ ಪಾಡ್ ಕರ್ನ್ ಘೆತೊ ನಾ!

'ಉದಕ್' ಕಿತೆಂ ಮ್ಹಣ್ ಸಮ್ಜಲ್ಲ್ಯಾ ಶಿವಾಯ್, ಉದ್ಯಾ-ಜಾಗೃತಿ ಯಾ ಉದ್ಯಾಚ್ಯಾ ಸುಧಿರ್ ವಾಪರಾಚೊ ಹುಸ್ಕೊ ಆಮ್ಕಾಂ ಯೆಂವ್ಚೊ ನಾ. ಆಮ್ಕಾಂ ಉದಕ್ ಸಸಾರ್ ಜಾಂವ್ಕ್ ಆನಿ ತ್ಯಾ ವರ್ಲಿಂ ಉದ್ಯಾಚೊ ದುರುಪ್ಯೋಗ್ ಜಾಂವ್ಕ್ ಹೆಂಚ್ ಕಾರಣ್ ಮ್ಹಣ್ ಹಾಂವ್ ಲೆಕ್ಲಾಂ.

- * ಉದಕ್, ಪೃಥ್ವಿ(ಭುಮಿ)ಚೆರ್ ಮಾತ್ ಆಸ್ಲೆಂ ಏಕ್ ಅದ್ಭುತ್! ಪೃಥ್ವಿಚೆರ್ ಆಸ್ಲಿ ದುಸ್ರಿ ಖಿಂಚೀಯ್ ವಸ್ತ್, ತೀನ್ ರುಪಾಂನಿ- ಮ್ಹಳ್ಯಾರ್, ದ್ರವ್ (Liquid), ಘನ್ (Solid/ಬರಘ್) ಆನಿ ವಾರ್ಯಾ (Gas) ರುಪಾರ್ ಮೆಳಾನಾ. ಉದಕ್ ಮಾತ್ ಹ್ಯಾ ತಿನೀ ರುಪಾಂನಿ ಮೆಳ್ತಾ ಮಾತ್ ನ್ಹಯ್ ಎಕಾ ರುಪಾ ಥಾವ್ನ್ ಆನಿಎಕಾಕ್ ತೆಂ ರುಪಾಂತರ್ ಜಾತಾ!

- * ಲೇಕಕಿ, ಎನ್.ಎಸ್. ಲೀಲಾ, ಉದ್ಯಾಚಿ ವಾಖಣಿ ಅಶಿ ಕರ್ತಾ: ಭುವಿಯ 'ಹಸಿರು', 'ಉಸಿರು' ಮತ್ತು 'ಬಸಿರು' ಅಂದರೆ, ಆಹಾರ, ಜೀವನ ಮತ್ತು ಸಂತಾನೋತ್ಪತ್ತಿ (ಖಾಣ್, ಜೀವನ್ ಆನಿ ಜೀವ್)ಯ ಕಾರ್ಯ-ಕಾರಣಗಳಿಗೆ ನೀರೇ ಆಧಾರ! ಹ್ಯಾ ಉತ್ರಾಂನಿ ಉದ್ಯಾಚೊ ಮಹತ್ವ್ ಮಾತ್ ನ್ಹಯ್, ಫುಡಾರಾಂತ್, ಮನ್ಯಾಕುಳಾಚೆಂ ಆನಿ ಸರ್ವ್ ಜೀವ್‌ರಾಶಿಂಚೆಂ (ಜೀವ-ಸಂಕುಲ) ಭವಿಶ್ ಆಟಾಪ್ಪಾಂ.

- * ಭುಂಯ್‌ಚೆರ್, 70% ಉದಕ್ ಆಸ್‌ಲ್ಲ್ಯಾನ್, ಅಂತ್ರಳಾ ಥಾವ್ನ್ ಭುಮಿ ನಿಲ್ಮಿ ದಿಸ್ತಾ. ಇತ್ಲೆಂ ಉದಕ್ ಆಸ್ಲಾಂನಿ, ತೆಂ ಉದಕ್ ಮನ್ಯಾಕ್ ವಾಪರುಂಕ್ ಜಾಯ್ನಾ. ಸಾಗೊರಾಂಚೆಂ ಉದಕ್ ಸಂಸ್ಕರಣ್ ಕೆಲ್ಲ್ಯಾ ಶಿವಾಯ್ ವಾಪರುಂಕ್ ಸಾಧ್ಯ್ ನಾ.
- * ಮನ್ಯಾಚ್ಯಾ ನಾಗರಿಕ್, ಸಾಂಸ್ಕೃತೀಕ್, ಆರ್ಥಿಕ್, ಧರ್ಮಿಕ್ ಆನಿ ರಾಜಕೀಯ್ ಜಿಣ್ಯೆಂತ್ ಉದಕ್ ಕಶೆಂ ಪ್ರಮುಖ್ ಪಾತ್ರ್ ಘೆತಾ ತೆಂ ವಿವರುಂಕ್ 'ರಿಮಾ'ಗಟ್ಲಾನ್ ಕಾಗದ್ ಜಾಯ್ ಪಡಾತ್.
- * ಉದಕ್ ಇತ್ಲೆಂ ಆಮೊಲಿಕ್ ಜಾಂವ್ಕ್ ಮುಕೆಲ್ ಕಾರಣ್, ತೆಂ ಖಿಂಚ್ಯಾಯೀ ಪ್ರಯೋಗ್‌ಶಾಳಾಂತ್ ಯಾ ಕಂಪ್ಲೆಂತ್ ಕೃತಕ್ ರಿಶಿನ್ ತಯಾರ್ ಕರುಂಕ್ ಜಾಯ್ನಾ! ಪಾವ್ನ್ ಆನಿ ಪಾವ್ನ್ ಮಾತ್ ಉದ್ಯಾಚೆಂ ಮೂಳ್ ಆನಿ ಪಾವ್ನ್, ವಾರೆಂ, ಸುರೊ, ಮಾತಿ ಸಾಂಗಾತಾ ಮೆಳ್ತಾನಾ,- ಪೃಥ್ವಿಚೆರ್, ಜೀವ್, ಜೀವನ್ ಆನಿ ಖಾಣ್!
- * ಉದ್ಯಾಕ್ ರೂಚ್, ರೂಪ್, ರಂಗ್ ಯಾ ಆಕಾರ್ ನಾ ತರೀ, ತೆಂ ಖಿಂಚೊಯೀ ರಂಗ್, ರೂಚ್, ರೂಪ್ ಯಾ ಆಕಾರ್ ಘೆಂವ್ಕ್ ಸಕ್ತಾ.

ಉದ್ಯಾಕ್ ಆನಿ ಮಾತ್ಯೆಕ್ ಆಸಾ ತೊ ಸಂಬಂಧ್ ಬಹುಶಾ, ದಾದ್ಲ್ಯಾಕ್ ಆನಿ ಸ್ತ್ರೀಯೆಕ್ ಆಸ್ಲಾಂ ಸಂಬಂಧಾಕ್ ಸರಿ ಕರೈತ್. ಪಾವ್ನ್ ಉದಕ್ ಮಾತ್ಯೆಂತ್ ರಿಗ್ಲ್ಯಾ ಶಿವಾಯ್, ಜೀವ್ ಉಬ್ಜನಾ. ಉದಕ್ ಮಾತ್ಯೆಂತ್ ಜಿರ್ಲ್ಯಾ ಶಿವಾಯ್, ಉದ್ಯಾ-ಝರಿ ಉಬ್ಜನಾಂತ್. ಸಾಗೊರಾಂನಿ, ನಂಯಾಂನಿ, ವ್ಹಾಳಾಂನಿ ಆನಿ ಸರೋವರಾಂನಿ ಜೀವಿ ಆನಿ ಜೀವ್ ಆಸೊಂಕ್, ಹೊ ವಿಶಿಶ್ಟ್ ಬಾಂಧ್‌ಚ್ ಕಾರಣ್!

ಆಮ್ಚೆ ಮಾಲ್ಗಡೆ, ಮಾತಿ ಆನಿ ಉದ್ಯಾಚೊ ಹೊ ಸಂಬಂಧ್ ಬರ್ಯಾನ್ ಜಾಣಾ ಆಸಾಲ್ಲೆ. ದೆಕುನ್, ಪಾವ್ನ್‌ಂತ್ ಯಾ ಪಾವ್ನ್ ಉಪ್ರಾಂತ್ ಉದಕ್ ಧರ್ಲಿಂತ್ ಜಿರಂವ್ಕ್, ಉದ್ಯಾ-ಝರಿ ಉರಂವ್ಚೊ ರಿಶಿ ತೆ ವಾಪರ್ತಾಲೆ. ದೆಕಿಕ್, ಗುಡ್ಯಾಂನಿ ಉದಕ್ ಜಿರಂವ್ಕ್ ಕಾರ್ಮಾರ್, ಬೋವ್/ಕಿರಾಲ್‌ಬೋಗಿ, ಕುಂಬೊ ಯಾ ಕಾಜು ರೂಕ್ ಲಾಯ್ತಾಲೆ. ಪಾವ್ನ್ ರುಕಾಂ-ಝಡಾಂಚೆರ್ ಪಡ್ತಾನಾ ತಾಚೊ ವೇಗ್ ಉಣೊ ಜಾತಾ ಆನಿ ಪಾವ್ನ್-ಉದಕ್ ಮಾತ್ಯೆ ಭಿತರ್

ಜಿರಾ! ಪಾವ್ಸ್ ರಾವೊನ್ ಯೆತಾನಾ ರುಕಾ ಥಾವ್ನ್ ಪಡ್ಡೆ ಥೆಂಬೆ, ಪರತ್ ಮಾತ್ಯೆಂತ್ ಜಿರೊನ್ ಉದ್ಯಾ-ಝರಿ ವ್ಹಾಳಯ್ತಾತ್. ರುಕಾಂಚಿಂ ಪಾಳಾಂ ಆನಿ ಪಡ್ಡೆಲಿ ಖೊಲಿ, ಮಾತಿ ವ್ಹಾಳೊನ್ ವಚಾನಾಶೆಂ ಕರ್ತಾತ್. ಕೃಶಿ ಕರ್ಚಿ ರೀತ್, ತಿಂ ಬೆಟಾಂ, ಮಜಲ್ ಆನಿ ಬಯ್ಲೆ ಗಾದೆ, ಉದಕ್ ಮಾತ್ಯೆಂತ್ ಜಿರಂವ್ಚೆ ಅದ್ರುತ್ ರಿತಿ ಮ್ಹಣ್ ಆತಾಂ ಆಮ್ಕಾಂ ಕಳಿತ್ ಜಾಲಾಂ ತರೀ, ಸರ್ಲ್ ವೆರ್!! ದುಡು, ಅಬ್ಲೆಸ್ ಆನಿ ಸುಶೆಗ್ ಆಜ್ ಆಮ್ಕಾರ್ ಸವಾರಿ ಕರ್ತಾತ್. ರಾನಾಂ ಕಾತರ್ಲ್ ಗಾದೆ ಆನಿ ತಳಿಂ ಮಾತ್ಯೆನ್ ಭರ್ಲ್, ಗುಡೆ ಖೊಂಡುನ್, ಮಾತಿ ವ್ಹಾಳವ್ನ್, ವ್ಹಾಳ್ ಆನಿ ನಂಯ್ ಉದಾರೆ ಕರ್ನ್.

'ಬೊರ್ವೆಲ್' ಪೊಕೊರ್ನ್, ಸಗ್ಳಿ ಜೀವ್-ವಿವಿದತಾ ಆಮಿ ನಾಸ್ ಕೆಲ್ಯಾ!

ಪರಿಸರ್ ರಾಕೊಂಕ್, ಸುಧಿರ್ ಅಭಿವೃದ್ಧಿ ಜಾಯ್ತೆಂ ಪಳೆಂವ್ಕ್ ಆನಿ ನಾಗರಿಕಾಂಕ್ ಏಕ್ ಭದ್ರತೆಚೆಂ ಜಿವನ್ ದೀಂವ್ಕ್ ಆಸ್ಚೆಂ ಆಮ್ಚೆಂ ಸರ್ಕಾರ್, ಹ್ಯಾ ದಿಶೆನ್ ಕಿಶೆಂಚ್ ವಾವ್ರ್ ಕರಿನಾಸ್ತಾಂ, ಪ್ರಕೃತಿ-ನಾಸ್ ಕರ್ಚಿಂ ಯೊಜನಾಂ ಘಾಲ್ಚೆಂ ಪಳಯ್ತಾನಾ, ಪುಡ್ಲ್ಯಾ ವರ್ಸಾಂನಿ, ಕಸಲೊ ಭಿರಾಂಕುಳ್ ವಿನಾಸ್ ಆಮ್ಕಾಂ ಘಾವೊ ಜಾಯ್ತ್ ಮ್ಹಣ್ ಭಿರಾಂತ್ ದಿಸ್ತಾ.

✦
ಕ ಜಿ. 49. ಸಕರ್

ಝುನ್ ಕಾಣಿಯೊ: 29 **ದೋನ್ ದೀಸ್**

ಝುನ್ ಶಿಕ್ವಕ್ ಟವ್ಣಿ ನಾಂವಾಡ್ಲಿಕ್. ತಾಚೆ ಸರ್ಚಿಂ ಶಿಸ್ ಜಾಂವ್ಚೆಂ ಪೂನ್ ಮ್ಹಣ್ ಥೊಡೆ ಲೆಕ್ತಾಲೆ. ಎಕಾಚ್ವಾಣೆ ತಾಣೆ ಝುನ್ ಭೋದನ್ ಕರ್ಚೆಂ ರಾವಂವ್ಕ್ ನಿರ್ಧಾರ್ ಕೆಲೊ ಆನಿ ಶಿಸಾಂಕ್ ಬೌಧಾಲಯ ಥಾವ್ನ್ ಮಿಶಿ ಆಸ್ಲಲ್ಯಾ ಕಡೆ ವಚೊಂಕ್ ಸೊಡ್ಲೆಂ.

ತೀನ್ ವರ್ಸಾಂ ಉತರ್ಲಿಂ. ಶಿಕ್ವಕ್ ಟವ್ಣಿ ಕಿಶೆಂ ಜಾಲೊ ಮ್ಹಳೆಂ ಎಕ್ಲ್ಯಾಕೆ ಕಳೆಂ ನಾ. ಟವ್ಣಿ ಬೌಧಾಲಯ ಸೊಡ್ನ್ ಭಿಕಾರ್ಯಾ ಸಾಂಗಾತಾ ವಸ್ತಿ ಕರ್ನ್ ಆಸ್ಲೊ. ಶಿಸ್ ಎಕ್ಲೊ ತಾಚೆ ಸೊದ್ಪಾಂ ಕರ್ನ್ ಆಪ್ಣಾಕ್ ಶಿಕ್ವಣ್ ದೀಂವ್ಕ್ ಮಾಗಾಲಾಗ್ಲೊ.

ತೆದಾಳಾ ಟವ್ಣಿ ಮ್ಹಣಾಲೊ "ಹಾಂವೆಂ ಸಾಂಗ್ಲೆಲೆ ಪರಿಂ ಕೇವಲ್ ದೋನ್ ದೀಸ್ ಆಯ್ಕಲ್ಯಾರ್ ಪುರೊ. ಹೆಂ ತುಕಾ ಕರಿಣ್ ದಿಸೊಂಕ್ ಪುರೊ. ಹೆಂ ಬರೆಂ ಕರ್ನ್

ಚೀಂತ್". ಶಿಸ್ ಒಪ್ಪಾಲೊ. ಭಿಕಾರ್ಯಾಚೊ ವೇಸ್ ಪಾಂಗುರ್ನ್ ಗುರು ಸಂಗಿಂ ರಾವೊನ್ ತಾಣೆಂ ಏಕ್ ದೀಸ್ ಕಾಡ್ಲೊ. ದುಸ್ರ್ಯಾ ದಿಸಾ ಭಿಕಾರಿ ಎಕ್ಲೊ ಮೆಲೊ. ದೊಗಾಯ್ಣಿ ಮೆಲ್ಲ್ಯಾ ಕುಡಿಚೆಂ ಅಂತ್ಯ ಸಂಸ್ಕಾರ್ ಕೆಲೊ. ರಾತಿಂ ಟವ್ಣಿ ನಿರಾಳ್ ಜಾವ್ನ್ ನಿದ್ಲೊ. ಪುಣ್ ಶಿಸಾಕ್ ನಿದೊಂಕ್ ಜಾಲೆಂ ನಾ. ಸಕಾಳ್ ಜಾಲಿ. ಟವ್ಣಿ ಮ್ಹಣಾಲೊ "ಆಮಿ ಆಜ್ ಭಿಕ್ ಮಾಗ್ಲೆ ಬರಿ ನಾ. ಆಮ್ಚ್ಯಾ ಮೆಲ್ಲ್ಯಾ ಮಿತ್ರಾನ್ ಕಾಲ್ ಮಾಗೊನ್ ಹಾಡ್ಲೆಂ ತಶೆಂಚ್ ಆಸಾ. ತೆಂಚ್ ಆಮ್ಚೆಂ ಜೆವಾಣ್".

ಶಿಸಾಕ್ ಉಂಡಿ ಗಳ್ಯಾ ಸಕಯ್ಲೆ ದೆಂವ್ಲಿ ನಾ. ತಾಚೆ ಸ್ಥಿತಿ ಪಳೆವ್ನ್ ಟವ್ಣಿ ಮ್ಹಣಾಲೊ "ಹಾಂವೆಂ ತುಕಾ ಪಯ್ಲೆಂಚ್ ಸಾಂಗ್ಲಾಂ..... ಹಾಂವೆಂ ಸಾಂಗ್ಲೆಲೆ ಪರಿಂ ಕರುಂಕ್ ತುಕಾ ಜಾಯ್ತ್ಯಾ ಮ್ಹಣ್ ಆತಾಂಚ್ ಜಾಗೊ ಖಾಲಿ ಕರ್. ಹಾಚೆ ಉಪ್ರಾಂತ್ ಮ್ಹಾಕಾ ತೊಂದ್ರೆ ದೀನಾಕಾ".

ಕಳವ್ಣಿ

ಡೊನ್ ಬೊಸ್ಕೊ ಕ್ಲಬ್ಬಾನ್ ವರ್ಸಾವಾರ್ ಮಾಂಡುನ್ ಹಾಡ್ಚೆಂ ಕಾರ್ಯಕ್ರಮ್: 'ಪ್ರತಿಭಾ ಪುರಸ್ಕಾರ- 2017' ಹ್ಯಾ ವರ್ಸಾಯೀ ಸಪ್ಟೆಂಬರ್ 10 ತಾರಿಕೆರ್ ಮಾಂಡುನ್ ಹಾಡ್ತಾಂವ್. ಪುತ್ತೂರ್, ಮರೀಲ್ ಆನಿ ಬನ್ನೂರ್ ಫಿರಗಿಂಚ್ಯಾ SSLC ಆನಿ ಉಪ್ರಾಂತ್ಲ್ಯಾ ಶಿಕ್ವಾಚ್ಯಾ ನಿಮಾಣ್ಯಾ ಪರೀಕ್ಯಾಂನಿ 'ವಿಶಿಶ್ಟ್ ಶ್ರೇಣಿ' (Distinction) ಯಾ ತಾಚೆ ಪ್ರಾಸ್ ಚಡಿತ್ ಸ್ಥಾನ್ ಜೊಡ್ಲೆಲ್ಯಾ ವಿದ್ಯಾರ್ಥಿನಿ, ತಶೆಂಚ್ ಖೆಳ್-ಶೆತಾಂತ್ ರಾಜ್ಯ ಮಾಟ್ವ್ (State Level) ಆನಿ ತಾಚೆ ಪ್ರಾಸ್ ವಯ್ಲಾ ಹಂತಾಂನಿ ಸಾಧನ್ ಕೆಲ್ಲ್ಯಾ ಖೆಳ್ಗಾಡ್ಯಾಂನಿ, ಆಪ್ಲಿ ತಸ್ವೀರ್, ಸಾಧನಾಂಚೊ ವಿವರ್ ಆನಿ ದಾಕ್ಲೆ ಜುಲಾಯ್ 31 ಭಿತರ್ ಪುತ್ತೂರ್ ಇಗರ್ಜೆಚ್ಯಾ ಒಫಿಸಾಂತ್ ಪಾವಿತ್ ಕರುಂಕ್ ವಿನಂತಿ. ಹ್ಯಾ ಸಂಬಂದಿ ಅರ್ಜಿ-ಪತ್ರಾಂ ಪುತ್ತೂರ್ ಇಗರ್ಜೆಚ್ಯಾ ದಪ್ಪರಾಂತ್ ಮೆಳ್ತಾತ್.

ಅಧ್ಯಕ್, ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ರಿ).

ಕುಂಕ್ಡಾ ಮಾಸಾಚಿಂ (ಚಿಕನ್) ಸುಕ್ಳೆ



ಜಾಯ್ ಜಾಲ್ಲ್ಯೊ ವಸ್ತು: 1/2 ಕಿಲೊ ಕುಂಕ್ಡಾ ಮಾಸ್, ಚೋಯ್ಸ್ ಪ್ರೀಮಾ ಫ್ರೆಷ್‌ಡಿಸ್, ಹಳ್ಳಾಚ್ಯೊ ಪೊಡಿ ಕರ್ನ್ ಧುವ್ನ್ ದವರ್. 15 ದಾಕ್ಟೆ ದೋನ್-ಅರ್ದಾಂ ಕೆಲ್ಲೆ ಸಾಂಬಾರ್-ಪಿಯಾವ್, 3-4 ಶಿಂದ್‌ಲ್ಲಿ ತರ್ನಿ ಮಿರ್ಯಾಂಗ್, ಲ್ಹಾನ್ ಕುಡ್ಲೊ ಶಿಂದ್‌ಲ್ಲೆಂ ಆಲೆಂ, 8 ಅರ್ದಾಂ ಕೆಲ್ಲಿ ಲೊಸುಣ್ ಬೊಯೊ, ಇಲ್ಲೊ ಬೆವಾ-ಪಾಲೊ, 1/4 ಚಾಚಿಂ ಕುಲೆರ್ ಹಳ್ಳಿ ಪಿಟೊ, ತಿಕ್ಲಾಣ್ ತೆಕಿತ್ ಮಿರಿಯಾ ಪಿಟೊ, 1 ಕೊಪ್ ಕಾಂತ್‌ಲ್ಲೊ ನಾರ್, ರುಚಿ ತೆಕಿತ್ ಮೀಟ್. ಕಾಂತ್‌ಲ್ಲಾ ನಾರ್ಡಾಕ್ ಇಲ್ಲೊ ಮಿರಿಯಾ ಪಿಟೊ, ಇಲ್ಲೊ ಹಳ್ಳಿ ಪಿಟೊ ಆನಿ ಇಲ್ಲೆಂ ಮೀಟ್ ಫಾಲ್ಸ್ ಭರುನ್ ದವರ್.



ದರ್ಜೆ, ಪುತ್ಕಾರ್
ತಾಕಾ ಪಿಯಾವ್, ತರ್ನಿ ಮಿರ್ಯಾಂಗ್, ಆಲೆಂ, ಲೊಸುಣ್, ಬೆವಾ-ಪಾಲೊ, ಹಳ್ಳಿ ಪಿಟೊ, ಮಿರಿಯಾ ಪಿಟೊ ಆನಿ ಮೀಟ್ ಫಾಲ್ಸ್ ಬರೆಂ ಭರುನ್ 1/2 ವರ್ ದವರ್. ಉಪ್ರಾಂತ್ ತಾಕಾ ಇಲ್ಲೆಂ ಉದಕ್ ಫಾಲ್ಸ್ ಉಕಡ್. ಉಕಡ್ಸ್ ಯೆತಾನಾ ಕಾಂತ್‌ಲ್ಲೊ ನಾರ್ ಫಾಲ್ಸ್ ಭರುನ್ ಸುಕೆಂಚ್ ಉಕಡ್. ಉಪ್ರಾಂತ್ ಭುಂಯ್ ದವರ್ಸ್ ಹುನೊನಿ ವಾಡ್.

ಕರ್ಚಿ ರೀತ್: ಎಕಾ ಬಾಣಾಲ್ಯಾಂತ್ ಕುಂಕ್ಡಾ ಮಾಸ್ ಫಾಲ್ಸ್.

ಎಗ್ ಚಪಾತಿ



ಜಾಯ್ ಪಡ್ಲೊ ವಸ್ತು: 6 ತಾಂತಿಯಾಂ, 1 ಚಾಚಿಂ ಕುಲೆರ್ ಮಿರಿಯಾ ಪಿಟೊ, 1/2 ಚಾಚಿಂ ಕುಲೆರ್ ಹಳ್ಳಿ ಪಿಟೊ, 1/2 ಕಿಲೊ ಗೊಂವಾಂ ಪೀಟ್, ಬಾಜುಂಕ್ ತೂಪ್ ಆನಿ ರುಚಿ ತೆಕಿತ್ ಮೀಟ್.

ಶ್ರೀಮತಿ ಲಿಟಾ ಡೆ'ಸೋಜಾ,
ವಲೆನ್ನಿಯಾ, ಮಂಗ್ಳೂರ್.



ಕರ್ಚಿ ರೀತ್: ತಾಂತಿಯಾಂಕ್ ಮೀಟ್, ಮಿರಿಯಾ ಪಿಟೊ, ಹಳ್ಳಿ ಪಿಟೊ ಫಾಲ್ಸ್ ಬರೆಂ ಮಾರ್ನ್ ದವರ್. ಗೊಂವಾಂ ಪಿಟಾಕ್ ಮಿಟಾಚೆಂ ಉದಕ್ ಫಾಲ್ಸ್ ಬರೆಂ ಮೋಳ್. ಉಪ್ರಾಂತ್ ಲಿಂಬ್ಯಾ ತೆದೆ ಗುಳೆ ಕರ್ನ್ ಚಪಾತಿ ಲಾಟುನ್, ತವ್ಯಾರ್ ತೂಪ್

ಫಾಲ್ಸ್ ಬಾಜ್. ಚಪಾತಿ ಹಳ್ಳಿ ಬಾಜ್ನಾನಾ ಮಾರ್‌ಲ್ಲಾ ತಾಂತಿಯಾಂಚೆಂ ಮಿಶ್ರಣ್ (ಸಾದಾರ್ಣ್ 1 ಕುಲೆರ್) ಚಪಾತಿ ವಯ್ ಸಾರವ್ನ್, ಕೂಸ್ ಪರ್ತ್ವ್ ಬಾಜ್.



'ಸುದ್ದಿ ಬಿಡುಗಡೆ' ಪತ್ರಾರ್ ಕಾಜಾರಾಚಿ, ಜಲ್ಮಾದಿಸಾಚಿ ಶುಭಾಶಯ್ ಆನಿ ಕಳವ್ಣೊ, ಶ್ರದ್ಧಾಂಜಲಿ, ವೆವಹಾರಿಕ್ ಜಾಯ್ತಾಂ ಆನಿ ವರೊ ದೀಂವ್ಕ್ ಆಸಾತ್ ತರ್ ಸಂಪರ್ಕ್ ಕರಾ:
ಸಂತೋಷ್ ಮೊರಾಸ್ ವರ್ಣಿಗಾರ್: 'ಸುದ್ದಿ ಬಿಡುಗಡೆ', ಪ್ರತಿನಿಧಿ: 'ರಾಕ್ಲೊ',
ಫೊನ್: 9448465127 e-mail: morassanthosh@yahoo.com
ವಿ.ಸೂ.: 'ರಾಕ್ಲೊ', 'ಕಾಜುಲೊ', 'ಸೆವಕ್' ಪತ್ರಾಂಕ್ ವರ್ಣಿಣ್ಯೊ, 'ಪುತ್ಕಾರ್ಚೆಂ ನೆಕೆತ್' ಸಮಾಚಿಚೊ ಆರೊ, 'ಆವಯ್', ಪತ್ರಾಂಕ್ ಆನಿ ಕನ್ನಡ, ಇಂಗ್ಲಿಷ್ ದಿಸಾಳ್ಯಾಂಚೆರ್, ಜಾಯ್ತಾಂ ಆನಿ ವರೊ ದಿವ್ಣೆತ್.

ಮೊಗಾಚೊ ಉಡಾಸ್



ಆಲಿಸ್ ರೆಬೆಲ್ಲೊ

(ದೇ ಸಾಯ್ನ್ ರೆಬೆಲ್ಲೊ ಹಾಚಿ ಪತಿಣ್)

ಜನನ್: 03.10.1935 ಮರಣ್: 15.06.2000



ಸಾಸ್ಣಾಚೊ ವಿಶೆವ್ ದಿ ತಿಕಾ ಏ ಸೊಮಿಯಾ
ಆನಿ ನಿರಂತರ್ ಪ್ರಕಾಸ್ ತಿಚಿರ್ ಘಾಂಕೊಂದಿ
ಆನಿ ಸಮಾಧಾನೆನ್ ತಿಚೊ ಅತ್ಮೊ ವಿಶೆವ್
ಘೆಂವ್ಚಿ. ಆಮೆನ್.

ಶ್ರದ್ಧಾಂಜಲಿ ಭೆಟಯ್ತಾತ್:
ದುಕೇಸ್ತ್ ಕುಟಮ್, ಪುತ್ತೂರ್

ಶ್ರದ್ಧಾಂಜಲಿ



ಐವನ್ ಮಸ್ಕರೇನ್ಟಸ್

ಜನನ್ : 21.06.1970 ಮರಣ್ : 08.06.2017 ಡೊನ್ ಬೊಸ್ಕೊ ಕ್ಲಬ್ ಪುತ್ತೂರ್ (ರಿ.)

ಡೊನ್ ಬೊಸ್ಕೊ ಕ್ಲಬ್‌ಚೊ ಜಿಣಿಯೆ ಸಾಂದೊ ಜಾವ್ನ್
ಪಾಟ್ಲ್ಯಾ ವರಾಂನಿ ಆಮ್ಚ್ಯಾ ವಾವ್ರಾಂತ್ ಸಹಕಾರ್ ದಿಲ್ಲ್ಯಾ
ಐವನ್ ಮಸ್ಕರೇನ್ಟಸಾಚ್ಯಾ ಅತ್ಮ್ಯಾಕ್ ಶಾಂತಿ ಆನಿ
ಸಾಸ್ಣಿಕ್ ವಿಶೆವ್ ಮಾಗ್ತಾಂವ್
ಆನಿ ತಾಚ್ಯಾ ದುಕೇಸ್ತ್ ಕುಟ್ಮಾಕ್ ಭುಜಾವಣ್ ಪಾಟಯ್ತಾಂವ್.



ಅಧ್ಯಕ್ ಆನಿ ಸರ್ವ್ ಸಾಂದೆ

RELIGION TO SWAMI VIVEKANANDA



“Religion is the manifestation of the divinity already in man”

-Swami Vivekananda.

Religion is a universal institution in human society. Religion is deeply rooted in man and his blood since many centuries ago. According to Swami Vivekananda, spiritual realization is religion. It is realization in the heart of our hearts. It is a relationship between soul and God. Therefore, Swami Vivekananda said, “Religion doesn’t come from without, but from within”. Religion is inseparable from man and his life. Man must realize God, feel God, see God, and talk to God that is religion according to Swami Vivekananda. Religion for him means living in a way that helps us manifest our higher nature, truth, goodness and beauty through our thoughts and actions that lead one towards the ultimate goal of life.

“To devote your life to the good of all and to the happiness of all is religion. Whatever you do for your own sake is not religion” -Swami Vivekananda. Religion played a major role in Swami Vivekananda’s life. To him, religion was not only a talk or doctrine or theory, but realization of the best and strongest powers within oneself, so he said, “Religion is not for the weak”. Swamiji says, “As so many rivers, having their source in different mountains, roll down, crooked or straight and at last come in to the ocean. So all these various creeds and religions, taking their start from different standpoints and running through crooked or straight courses at last come unto thee (God)”. He preached that the all religions profess the same philosophy - truthfulness, righteous conduct, kindness, benevo-



**Josvita Lorraine Lobo,
Kallare, Puttur.**

lence, Sharing and caring attitude and so on. all religions in existence today have as their goal to unite us with the eternal source of our being. The means of finding a path to Divinity have different, but the objective is the same.

“No man is born to any religion; he has a religion in his own soul” - Swami Vivekananda. According to Swamiji, the term ‘Dharma’ means keeping together. It is due to dharma that people live together. So whatever keeps people together is dharma. Dharma means the good of all. Whatever benefits all is dharma. Every action which doesn’t being harm to any one is itself dharma. He who always desires the good to one and all and is whole-heartedly engaged in doing good to one and all is one who knows what dharma is. So, Religion helps us decide the path of peace, prosperity and tranquility - the Noble path. “The greatest religion is to be true to your own nature. Have faith in yourself” - Swami Vivekananda. Swamiji asked the people to see each and every man or woman in the world as God. His identification of God is in everything, in every work, every thought, in every feeling. God in you is the God in all. He said, God is within your own self. That is propelling you to seek for him, to realize him. That is his concept of God. To him God exists, but he is not the man sitting upon a cloud. But if you approach to your real self you can see the God within you. According to Swami Vivekananda, ‘True religion teaches us that the goal of life has to be sought in Atma only’.



“I am the thread that runs through all these people, and each pearl is a religion or even a sect thereof. Such are the different pearls, and God is the thread that runs through all of them”. - Swami Vivekananda. He thought that each religion is a pearl on a string. We must be particular above all else to find individuality in each. Any system which seeks to destroy individuality is in the long run disastrous. Each life has a current running through it, and this current will eventually take it to God. The end and aim of all religions is to realize God. The greatest of all training is to worship God alone. Swamiji draws our attention to the fact of unity in diversity. In his view, though the different religions of the world differ from one another, their underlying purpose is the same - God realization. He illustrates this point in the following way. Just as the same water can be collected in vessels of different sizes and shapes; truth can be seen through different religions. In such vessel of religion, the vision of God comes in the form of the vessel. Through such illustrations, Swamiji attempts to establish that all the religions, from the lowest fetishism to the highest absolutism, mean so many attempts of the human soul to grasp and realize the infinite (God).

“To be good and to do good unto others - that is the essence of religion” -Swami Vivekananda. He preached the universality of

religion. He meant that one must stick to one religion and yet feel the underlying bond of unity among all religions. As an assurance of the possibility of universal religion, he holds, ‘If it be true that God is the center of all religions, and that each of us is moving towards Him along one of these radii, then it is certain that all of us must reach that center. And at the center, where all radii meet, all our differences will cease’. Accordingly to him, two essential corollaries of the unity of all religions are ‘tolerance’ and ‘universal acceptance’. Hence a universal religion, for which Swamiji is the ideal for mankind, must be one, which will have a place for every human being from the lowest savage to the highest man. The recognition of a universal religion, Swamiji hopes, will put an end to worldwide disputes and bloodshed in the name of religion, and generate feelings of love and sympathy in the hearts of men. Swami Vivekananda through the all religions, wanted to lead the world towards peace and harmony, but it’s still a far cry. It is high time that we give serious thought to his philosophy of religion and reach his call to everyone - “Arise, awake and stop not till the goal is reached”.

“All religions are essentially the same in their goal of developing a good human heart so that we may become better human beings”

- Swami Vivekananda. ❖

ಕಾಚಾರಾಚಿಂ ಯಾ ಇತರ್ ಆಮಂತ್ರಣ್ ಪತ್ರಾಂ ಥೊಡ್ಯಾಚ್ ಘಂಟ್ಯಾಂನಿ ತಯಾರ್!
ವಿಂಚ್ವೆಕ್ ದೊನ್ಯಿ ಥರಾಂಚಿಂ ಕಾರ್ಡಾಂ! ಕಂಪ್ಯೂಟರ್ ಕಂಪೋಸಿಂಗ್ ಆಫ್‌ಸೆಟ್ ಪ್ರಿಂಟಿಂಗ್

ಸಂಪರ್ಕ್ ಕರಾ:

ಮಿರಾ ಪ್ರಿಂಟರ್ಸ್

ಕಪಿತಾನಿಯೊ ಇಸ್ಕೊಲಾ ಲಾಗ್ನಾರ್, ಪಂಪ್‌ವೆಲ್, ಮಂಗ್ಳೂರ್-2. ಫೋನ್ : 2435497, 6515497



ಲೂಸಿ ಮೊರಾಸ್

ಹರೈಕಾ ವರಾ ಜೂನ್ ಮಯ್ಯಾಚ್ಯಾ 5 ತಾರ್ಕೆರ್ ಆಮಿ ಜಾಗತಿಕ್ ಪರಿಸರಾಚೊ ದೀಸ್ ಆಚರಣ್ ಕರ್ತಾವ್. ಹೊ ದೀಸ್ ಕೇವಲ್ ಎಕಾ ದಿಸಾಚ್ಯಾ ಆಚರಣಾಕ್ ಸೀಮಿತ್ ಜಾಯ್ನಾಸ್ತಾಂ, ಆಮ್ಚ್ಯಾ ಜಿಣ್ಯೆಚೊ ಭಾಗ್ ಜಾಯ್ನಿ. ಆಮಿ ಪರಿಸರಾಚೆ ಮಿತ್ರ್ ಜಾವ್ನ್, ಸದಾಂಚ್ ಹಾಚೊ ಮಹತ್ವ್ ಸಮ್ಜೊನ್, ತ್ಯಾ ದಿಶೆನ್ ಆಮಿ ವಾವ್ರ್ ಕರಿಜೆ.


ಪರಿಸರಾಚೆಂ ರಕ್ಯಣ್ ಕರ್ಚೆ ದಿಶೆನ್ ಉದ್ಯಾಚೊ ಪಾತ್ರ್ ಮಹತ್ವಾಚೊ. ಉದಕ್ ಏಕ್ ಪ್ರಾಕೃತೀಕ್ ಸಂಪನ್ಮೂಳ್ . ಚಡಾವತ್ ದಿಸಾಳ್ಯಾ ಪತ್ರಾಂನಿ ಸದಾಂನೀತ್ ಉದ್ಯಾ ಸಂಬಂಧಿ ಜಾಯಿತ್ಲೊ ಖಬೊ ವಾಚಿತ್ ಆಸಾಂವ್. ಭುಂಯ್ ಕೊಸ್ಯಾಪ್, ಭುಂಯ್ಕಾಂಪ್, ತ್ಸನಾಮಿ, ಚಂಡಮಾರುತ, ಮುಂಗಾರು ಮಳೆ, ಹಿಂಗಾರು ಮಳೆ, ಅತಿವೃಶ್ಟಿ, ಅನಾವೃಶ್ಟಿ, ಕೃಶಿಕಾಂಚೊ ಜೀವ್ಣಾತ್ ಇತ್ಯಾದಿ. ಎಕಾದಿಸಾಳ್ಯಾ ಪತ್ರಾರ್ ಅಶೆಂ ಲಿಕ್ಲೆಂ 'ಹಣ

ಧಾರಾಳ ಇದೆ ಆದರೆ ಮಳೆ ವಿರಳ. ನೀರಿನಂತೆ ಸುರಿಸಲು ಹಣವಿದೆ ಆದರೆ ಕುಡಿಯಲು ನೀರಿಲ್ಲ'. ಕಸಲೆಂ ವಿಪರ್ಯಾಸ್ ಹೆಂ? ಆಮ್ಚ್ಯಾ ಪೃಥ್ವೆಂತ್ ಮುಕ್ಯಾಲ್ ವಾಂಟೊ ಉದಕ್ ಆಸಾ ಮ್ಹಣ್ ಆಮಿ ಜಾಣಾಂವ್. ಜಿವಿಂಚೆಂ ಜೀವಾಮೃತ್ ಜಾವ್ನಾಸ್ಚೆಂ ಉದಕ್ ಆಮ್ಚ್ಯಾ ಉಪೇಗಾಕ್ ಲಾಬಾನಾ ತರ್, ಇತ್ಲ್ಯಾ ಉದಂಡ್ ಮಾಪಾನ್ ಆಸ್ಚೆಂ ಹೆಂ ಉದಕ್ ಖಿಂಯ್ಸರ್ ಪಾವ್ಚೆಂ?

ಆಜ್ ಸಂಸಾರಾಂತ್ ಉದ್ಯಾಚೊ ಬರ್ಗ್ಲೆ ಯೇಂವ್ಕ್ ಪಾವ್ನಾ ಉದ್ಯಾಚೆಂ ಅಸಮರ್ಪಕ್ ನಿರ್ದಹಣ್‌ಚ್ ಕಾರಣ್. ಪಾವ್ನ್ ಯೇಂವ್ಕ್ ಕಾರಣ್ ಆಸ್ಲೆಂ ರಾನಾಂ, ಮನ್ಯಾಚ್ಯಾ ದುಡ್ಡಾಚ್ಯಾ ಹೊರೊಸಾ ಖಾತಿರ್ ಬಲಿ ಜಾತೆತ್ ಆಸಾತ್. ವಾಡೊನ್ ಯೆಂವ್ಚೊ ಜಣಾ ಸಂಖೊ, ಜಯ್ತ್ ಕಾರ್ಪಾನೆ, ಚಡೊನ್ ಯೆಂವ್ಚ್ಯಾ ವಾಹನಾಂಚೊ ಸಂಖೊ, ಕೃಶಿ ಸುವಾತೆರ್ ಕೊಂಕ್ರಿಟ್ ಬಾಂದ್ಪಾಂ, ಭುಂಯ್ ಪೊಕೊರ್ನ್ ಕರ್ಚಿಂ ಬೋರ್‌ವೆಲಾಂ, ಘರಾಂನಿ, ಶೆತಾಂನಿ, ಕಾರ್ಪಾನಾಂನಿ ಆನಿ ಇತರ್ ಸಾರ್ವಜನಿಕ್ ಜಾಗ್ಯಾಂನಿ ಉದ್ಯಾಚೊ ವಿಬಾಡ್ ಜಾಂವ್ಚೊ. ಹ್ಯಾ ವರ್ವಿಂ ಭುಂಯ್ಚ್ಯಾ ಗರ್ಭಾಂತ್ಲ್ಯಾ ಉದ್ಯಾಚೆಂ ಮಟ್ಚೆ ಬೋರ್‌ವೆ ಕನಿಶ್ಟ್ ಹಂತಾರ್ ಆಸಾ.

ಆದಿಂ ಮಾಗಾ ಆಮ್ಚ್ಯಾ ಮಾಲ್ಗಡ್ಯಾಂಕ್ ಶಿಕಪ್ ಬೋರ್‌ವೆ ಉಣೆಂ ಆಸ್ಲೆಂ ತರೀ, ಬಾಂಯೊ, ತಳಿಂ

ಖೊಂಡೊನ್ ಪಾವ್ನಾ ಉದಕ್ ಪಾಡ್ ಜಾಯ್ನಾತ್ಲೆ ಪರಿಂ ಧರ್ವಿಂತ್ ಜಿರಯ್ತಾಲೆ. ತ್ಯಾ ವರ್ವಿಂ, ವರಾಚ್ಯಾ ಬಾರಾಯೀ ಮಯ್ಯಾಂನಿ ತಾಂಕಾಂ ನಿತಳ್ ಉದಕ್ ಲಾಬ್ತಾಲೆಂ. ಪಾವ್ನ್ ಯೆತಾನಾ, ತೆಂ ಉದಕ್ ವ್ಹಾಳೊನ್ ವಚಾನಾಶೆಂ ಗಾದ್ಯಾಂಕ್ ಉಬಾರ್ ಮೆರೊ ಕರ್ನ್, ತೆಂ ಉದಕ್ ಭುಂಯ್ಚ್ ಉರಯ್ತಾಲೆ. ದೆಕುನ್ ಭುಂಯ್ಚೆಂ ಉದ್ಯಾ ಮಟ್ಚೆ ಧಾರಾಳ್ ಆಸ್ತಾಲೆಂ. ಪುಣ್ ಆಜ್ ನಾಗರೀಕ್ಷಣಾ ಥಂಯ್ ಚಮ್ಕಲ್ಲ್ಯಾ ವರ್ವಿಂ, ರಾನಾಂ-ಮೊಲಿಂ, ಶೆತಾಂ-ಭಾಟಾಂ ನಾಸ್ ಜಾವ್ನ್, ಸಿಮೆಂಟ್-ಕೊಂಕ್ರಿಟಿಚಿಂ ಬಾಂದ್ಪಾಂ ಉಬಿಂ ಜಾಲ್ಯಾಂತ್. ಹಾಂಗಾಸರ್ ಪಡ್ಲೆಲೊ ಪಾವ್ನ್ ಧರ್ವಿ ಪೊಂದಾಕ್



ಕಾಡ್ಯಾಂ.

ವಚಾನಾಸ್ತಾನಾ ವ್ಹಾಳೊನ್ ದರ್ಯಾಕ್ ವೆತಾ. ಪುಂಕ್ಯಾಕ್ ಮೆಳ್ಳೆಲ್ಯಾ ಸಂಪನ್ಮೂಳಾಚೆಂ ಸಂರಕ್ಯಣ್ ಆಮಿ ಕರಿನಾಂವ್ ತರ್, ಫುಡಾರಾಂತ್ ರೇಶನ್ ಕಾರ್ಡ್ ಮುಕಾಂತ್ ಪಿಯೆಂವ್ಚೆಂ ಉದಕ್ ಘೆಜೆ ಮ್ಹಳ್ಳೆ ಸ್ಥಿತಿಯೀ ಉಬ್ಜಾತ್ ಮ್ಹಳ್ಳೆ ಫಿರಾಂತ್ ದೊಸ್ತಾ. ದೆಕುನ್ ಪಾವ್ನಾ ಉದಕ್ ಉರಂವ್ಚೆ ದಿಶೆನ್ ಮೆಟಾಂ

ಘರ್ಚ್ಯಾ ಟೆರೆಸಾ ವಯ್ತ್ ಉದ್ಯಾ ಟಾಂಕ್ ಆಸಾ ಕರ್ನ್, ತಾಂತುಂ ಉದಕ್ ಸಂಗ್ರಹ್ ಕರ್ನ್ ಸದಾಂಚ್ಯಾ ಗರ್ಜಾಂಕ್ ವಾಪರ್ಚೆತ್. ಧರ್ವಿ ಪೊಂದಾ ಸಂಪ್ ಕರ್ನ್ ಪಾವ್ನಾ ಉದಕ್ ದಾಸ್ತಾನ್ ಕರ್ಚೆತ್. ವ್ಹಾಳ್ ಆಸ್ಲೆಕಡೆ ಕೃತಕ್ ರಿಶಿನ್ ಆಡ್ ಕರ್ನ್, ಚಡಿತ್ ಉದಕ್ ವ್ಹಾಳೊನ್ ವೆಚ್ಯಾ ಜಾಗ್ಯಾಂನಿ ದಾಸ್ತಾನ್ ಕರ್ಚೆಂ. ಝಡಾಂ ಲಾವ್ನ್ ರಾನಾಂ ವಾಡಯ್ಲೊರ್ ಪಾವ್ನಾ ಉದಕ್ ಭುಂಯ್ಚೆ ಜಿರ್ತಾ ಉದ್ಯಾಚೆಂ ಮಟ್ಚೆ ಭುಂಯ್ಚೆ ಚಡ್ತಾ. ತಶೆಂಚ್ ಉದಕ್ ವಿಬಾಡ್ ಜಾಯ್ನಾತ್ಲೆ ಪರಿಂ ವಾಪರಿಜೆ. ಕೃಶಿ ವಾವ್ರಾಂತ್ ಆನಿ ಕಾರ್ಪಾನಾಂನಿ ಭಾಯ್ತ್ ಸೊಡ್ಲೆಂ ಉದಕ್ ನಿತಳ್ ಕರ್ನ್ ಪರ್ತ್ಯಾನ್ ಉಪಯೋಗ್ಗುಂಕ್ ಶಿಕ್ಲ್ಯಾರ್ ಉದ್ಯಾಚೊ ತತ್ವಾರ್ ಥೊಡ್ಯಾ ಮಟ್ಚಾರ್ ಆಡಾವ್ಯೆತಾ. ಸಾರ್ವಜನಿಕ್ ಥಳಾಂನಿ ಥೊಡೆ ಪಾವ್ಣಿಂ ಉದಕ್ ಭಾಯ್ತ್ ವಚೊನ್‌ಚ್ ಆಸ್ತಾನಾ ಆಮ್ಕಾಂ ಕಿಶೆಂಚ್ ಪಡೊನ್ ವಚೊಂಕ್ ನಾತ್ಲೆ ಪರಿಂ ಕರಿನಾಶೆಂ, ಫಾವೊ ತೆಂ ತುರ್ತ್ ಕ್ರಮ್ ಘೆಂವ್ಚ್ಯಾಂ. ಉದಕ್ ವಾಪರ್ತಾನಾ, ಕಿಶ್ಲೆಂ ಉದಕ್ ಗರ್ಜ್ ಆಸಾ ತಿಶ್ಲೆಂ ಮಾತ್

ವಾಪರ್ಯಾಂ. ದೃಶ್ಯಂಶಾಕ್ ಆಯ್ದಾನಾಂ ನಿಶಳ್ ಕರ್ತಾನಾ, ಪಯ್ಲೆಂ ನಳಾಚೆಂ ಉದಕ್ ಸೊಡ್ನ್, ಉಪ್ರಾಂತ್ ತಿಂ ಎಕ್ಟಾಂಯ್ ಕರ್ನ್ ಧುತಾ ವರೇಗ್ ತೆಂ ಉದಕ್ ಫಾಟೊನ್ ವಿಬಾಡ್ ಜಾಂವ್ಚ್ಯಾ ಬದ್ಲಾಕ್, ಆಯ್ದಾನಾಂ ಎಕ್ಟಾಂಯ್ ಕರ್ನ್, ತಿಂ ಫಾಸುನ್ ಜಾಲ್ಲ್ಯಾ ಉಪ್ರಾಂತ್ ಉದಕ್ ಸೊಡ್ಲಾರ್ ಥೊಡ್ಯಾ ಮಟ್ಟಾಕ್ ಪುಣೀ ಉದ್ಯಾಚಿ ಉರವ್ಣಿ ಕರ್ತೆ. ಉದಕ್ ಜೊಗಾಸಣೆನ್ ಸಾಂಬಾಳುನ್ ಆಮ್ಚೆಂ ಪರಿಸರ್ ರಕ್ತಣ್ ಕರುಂಕ್ ಭುರ್ಗ್ಯಾಂಕ್ ಶಿಕ್ತಿತ್ ಕರ್ಯಾಂ. ಉದ್ಯಾಚೆಂ ಮಹತ್ವ್ ಆಮ್ಚ್ಯಾ ಧಾರ್ಮಿಕ್ ಶೆತಾನಿ

ಆಸಾ. ಆಮ್ಕಾಂ ಕ್ರಿಸ್ತಾಂವಾಂಕ್ ಪವಿತ್ರ್ ಸ್ನಾನ್ ದೀಂವ್ಕ್ ಉದಕ್ ಜಾಯ್. ಹಿಂದ್ವಾಂಕ್ 'ತೀರ್ಥ್' ಮ್ಹಣ್ ಉದಕ್ ದಿತಾತ್. ಮರ್ರಾನಾ ಉದಕ್ ಗರ್ದೆಚೆಂ. ಹ್ಯಾ ದಿಸಾಂನಿ ಉದಕ್ ಕಿತ್ತೆಂ ಮ್ಹಳೆಂ ಜಾಲಾಂ ಮ್ಹಳೆಂ ಆಮಿ ಜಾಣಾಂವ್. ತರ್, ಆಮಿ ಆಮ್ಚೆಂ ಜೀವಾಮೃತ್ ಜಾವ್ನ್ಸೆಂ, ಭಲಾಯ್ಕೆಚೆಂ ವಕಾತ್ ಜಾವ್ನ್ಸೆಂ, ಪ್ರಾಕೃತಿಕ್ ಸಂಪನ್ಮೂಳ್ ಜಾವ್ನ್ಸೆಂ ಉದಕ್ ಉರಂವ್ಕ್ ಆತಾಂಚ್ ಜಾಗ್ರುತ್‌ಕಾಯೆನ್ ಮೆಟಾಂ ಕಾಡ್ಯಾಂ.



ಕಿಟಾಕ್ - 18 ನೀಜ್ ಹೀರೊ



ಮೆಕ್ತಿ ಕಲರಾಯಿ.

ಮುಂಬಯ್ ಶ್ವೆರಾಂತ್ ಏಕ್ ದಾದ್ಲೊ ಆಪ್ಲ್ಯಾ ಸ್ತ್ರೀ ಆನಿ ಭುರ್ಗ್ಯಾಂ ಸಂಗಿಂ ಅಂಧೇರಿಂತ್ ರಿಕ್ಯಾ ಖಾತಿರ್ ರಾಕೊನ್ ಆಸ್‌ಲ್ಲೊ. ಬಾಂದ್ಲಾಕ್ ವಚೊಂಕ್ ಆಯಿಲ್ಲಾ ರಿಕ್ಯಾಕ್ ರಾವವ್ನ್ ತಿಂ ಚಡ್ಲಿಂ. ತ್ಯಾ ರಿಕ್ಯಾಂತ್ ವಿಶೇಶ್ ಸವ್ಲತೊ ಆಸ್‌ಲ್ಲೊ.

ರಿಕ್ಯಾ ಸುಟ್ಲಿ. ಭಿತರ್ ಬಸ್‌ಲ್ಲ್ಯಾಂನಿ ಭಂವ್ಣಣಿ ಪಳೆಲೆಂ. ಚಾಲಕಾಚ್ಯಾ ಪಾಟ್ಲಾನ್ ತ್ಯಾ ದಿಸಾಚಿಂ ದಿಸಾಳಿಂ ಆಸ್‌ಲ್ಲೆಂ. ಇಲ್ಲೆಂ ವಯ್, ಲ್ಹಾನ್ ಟಿವಿಚೆರ್ ನ್ಯೂಸ್ ಪ್ರಸಾರ್ ಜಾಯಿತ್ತ್ ಆಸ್‌ಲ್ಲೆಂ. ಸಕಯ್ಲೆ ಪ್ರಥಮ್ ಚಿಕಿತ್ಸಾಕ್ ಗರ್ಜ್ ಆಸ್‌ಲ್ಲೊ ವಸ್ತು ದವರ್‌ಲ್ಲೊ ಬೊಕ್. ಬಸ್‌ಲ್ಲ್ಯಾಂಕ್ ಬಾರಿ ಅಜಾಪ್. ಎಕಾ ವಿಶೇಶ್ ರಿಕ್ಯಾಚೆರ್ ಪಯ್ಲೆ ಕರ್ನ್ ಆಸಾತ್ ಮ್ಹಣ್ ತಾಂಕಾಂ ಭೊಗ್ಲೆಂ. ಚಾಲಕಾಚ್ಯಾ ದಾವ್ಯಾ ಕುಶಿನ್ ಉಜೊ ಪಾಲ್ವಂವ್ಚೆಂ. ತಾಚ್ಯಾ ದೆಗನ್ ಲ್ಹಾನ್ ರೆಡಿಯೊ ತಶೆಂ ಲ್ಹಾನ್ಯೆಂ ಡಿಜಿಟಲ್ ಗಡಿಯಾಳ್‌ಯೀ ಆಸ್‌ಲ್ಲೆಂ. ಹೆವ್ಳಿಲ್ಯಾ ದೆಗನ್ ಕ್ಯಾಲೆಂಡರ್. ದೊಳೆ ಉಬಾರ್ನ್ ಭಿತರ್ಲ್ಯಾನ್ ಪಳೆಲ್ಯಾರ್ ಹಿಂದೊ, ಕ್ರಿಸ್ತಾಂವ್, ಇಸ್ಲಾಂ, ಸಿಖ್ ತಶೆಂ ಜೈನ್ ಧರ್ಮಾಂಚಿ ಸಂಕೇತ್ ಸೊಬಿತ್ ಕರ್ನ್ ಪಿಂತ್ರಾಯ್ಲ್ಯಾಂತ್.

ಕಾರ್ಪಾನೊ ಧಾಂಪ್ಲ್ಯಾ ಉಪ್ರಾಂತ್ ದಿಸ್ಪೊಡ್ಲ್ಯಾ ಗ್ರಾಸಾಕ್ ದುಸ್ರಿ ವಾಟ್ ನಾಸ್ತಾಂ ರಿಕ್ಯಾರ್ ಘೊಳೊಂಕ್ ಸುರು ಕೆಲ್ಲೆಂ. ತಾಚೆಂ ಕಾಮ್ ವ್ಹಡ್ ಮೊಗಾನ್, ಹುಮದಿನ್ ಆನಿ ಸಮರಿತ್ ಥರಾನ್ ಕರ್ನ್, ಆದರ್ಯ ರಿತಿನ್ ವಾವ್ರಂಕ್ ರಿಕ್ಯಾಚೆರ್, ವಯ್ ಸಾಂಗ್‌ಲ್ಲೊ ಸರ್ವ್ ಸವ್ಲತೊ ತಾಣ್ ಆಸಾ ಕೆಲ್ಲೊ. ದೀಸ್ ಭರ್ 12 ಥಾವ್ನ್ 14 ವರಾಂ ತೊ ಘೊಳ್ಯಾ. ಹರೈಕಾ ಸನ್ವಾರಾ ಅಂಧೇರಿಚ್ಯಾ ಪ್ರಾಯ್ವಂತಾಂಚ್ಯಾ ಘರಾ ಭೆಟ್ ದೀವ್ನ್, ದಾಂತ್ ಫಾಸ್ಲೆಂ ಬ್ರತ್, ನ್ಹಾಂವ್ಚೆ ತಶೆಂ ಉಂಬಳ್ಳೆ ಸಾಬು, ತೇಲ್ ಅಸಲೆಂ ದಿಸ್ಪೊಡ್ಲೆಂ ವಾಪರ್ಚ್ಯಾ ವಸ್ತು ವ್ಹರ್ನ್ ದಿತಾ. ಮುಂದರುನ್ ತೊ 'ದವಾನ್ ದಿಲ್ಲ್ಯಾಂತ್ ಥೊಡೆಂ ಪುಣೀ ಸಮಾಜೆಕ್ ದಿಂವ್ಚೆಂ ಬರೆಂ ನ್ಹಯ್‌ಗೀ?' ಮ್ಹಣ್ತಾ.

'ಹೊಜ್ ನೀಜ್ ಹೀರೊ' ಮ್ಹಣ್ ರಿಕ್ಯಾಚೆರ್ ಬಸ್‌ಲ್ಲ್ಯಾಂಕ್ ತಾಚೆರ್ ಅಭಿಮಾನ್ ಭೊಗ್ಲೊ. ಹಾಚೆ ವಿಶಿಂ ಮುಂಬಯ್ ಶ್ವೆರಾಚ್ಯಾ ದಿಸಾಳ್ಯಾ ಪತ್ರಾಂಚೆರ್ ವಾಚುಂಕ್ ಮೆಳ್ತಾ ಆನಿ ರೇಡಿಯೊಚೆರ್ ಆಯ್ಕೊಂಕ್ ಮೆಳ್ತಾ. ಆನಿಕೀ ವಿಶೇಶತಾ ಮ್ಹಳ್ಯಾರ್ ಅಂಗ್‌ವಿಕಲಾಂಕ್ 25% ರಿಯಾಯಿ ದಿತಾ. ಕುರ್ಪ್ಯಾಂಕ್ 50 ರುಪಯ್ ಮ್ಹಣಾಸರ್ ಧರ್ಮಾರ್ತ್ ಪಯ್ಲೆ ಕರುಂಕ್ ಅವ್ಕಾಸ್ ಕರ್ನ್ ದಿತಾ.

ಜರ್ ತುಮಿ ಮುಂಬಯ್ ಶ್ವೆರಾಕ್ ವೆತಾತ್ ತರ್ MH 02 Z 850 ರಿಕ್ಯಾ ಮೆಳಾತ್ ತರ್ ಖಂಡಿತ್ ತಾಚೆರ್ ಪಯ್ಲೆ ಕರಾ. ತ್ಯಾ ರಿಕ್ಯಾಚ್ಯಾ ಮ್ಹಾಲಕಾಚೆಂ ನಾಂವ್ ಸಂದೀಪ್ ಬಚ್ಚಿ. ಅಸಲೆ ಮಹಾನ್ ವೆಕ್ತಿ ಸಮಾಜಿಂತ್ ಆನಿಕೀ ಮುಕಾರ್ ಯೇಂವ್ಚಿತ್. ಸಂದೀಪಾಚೆಂ ಜಿವಿತ್ ಆಮ್ಕಾಂ ಸಮೇಸ್ತಾಂಕ್ ಬರೊ ಸಂದೆಶ್ ದಿತಾ ನ್ಹಯ್‌ಗೀ?



ಕವಿತಾ ನೆಕೆತ್:

ಏಲಮ್

ಭಾಗೆವಂತ್ ಕುಟಮ್

ಮರೈ, ತುಂ ಆಮ್ಬಿ ಮೋಗಾಳ್ ಮಾಯ್
ಸದಾಂಚ್ ತುಜ್ಯಾ ಭುರ್ಗ್ಯಾಂಕ್ ಸಾಂಬಾಳ್ತಾಯ್
ತುಜಿ ಮಜತ್ ಆಮ್ಕಾಂ ಸದಾಂ ಜಾಯ್
ಜೊಡುಂಕ್ ಜಿವಿತಾಂತ್ ಸಂಪೂರ್ಣಕಾಯ್
ಮಿರಾ ಮುಳಿಂ ತುಂ ಉಬಿ ಆಸ್ಲಿಯ್
ಜೆಜುಚ್ಯಾ ಪಾಶಾಂವಾಂತ್ ಭಾಗಿ ಜಾಲಿಯ್
ತಾಣೆ ಕರ್ನ್ ದಿಲಿ ತುಕಾ ಆಮ್ಬಿ ಆವಯ್
ಸದಾಂ ಕಾಳ್ ಆಮ್ಚ್ಯಾ ಗರ್ಜಾಂನಿ ಪಾವ್ತಾಯ್
ಮಾಯ್(ಮೇ) ಮಯ್ನೊ ತುಕಾ ಸಮರ್ದಿಲಾ
ತುಜ್ಯಾ ಪತಿ ಜುಜೆಕ್ಯಾಯಿ ತೊ ಅರ್ದಿಲಾ
ಎಕಾ ತಾರ್ಕೆರ್ ತಾಚೆಂ ಫೆಸ್ತ್ ಸಂಬ್ರಮ್ತಾಂವ್
ತಾಚಿ ಮಜತ್ ಸದಾಂ ಮಾಗ್ತಾಂವ್
ಜುಜೆ, ಶಾರೊತಿ ಆಮ್ಚ್ಯಾ ಧರ್ಮ್ ಪ್ರಾಂತ್ಯಾಕ್
ತಶೆಂಚ್ ಪಾತ್ಕೊನ್ ತೊ ಪವಿತ್ರ ಸಭೆಕ್
ಸರ್ಗಾ-ರಾಜಾಂತ್ ಪಯ್ಲಿಂ ಸ್ಥಾನ್ ಮರೈಕ್
ದುಸ್ರೆಂ ಫಾವೊ ಜಾತಾ ಸಾಂ. ಜುಜೆಕ್
ಜೆಜು, ಜುಜೆ-ಮರೈಕ್ ಖಾಲ್ಟೊ ಜಾಲೊ
ತೀಸ್ ವರ್ನಾಂ ತಾಂಚೆ ಸಂಗಿಂ ಜಿಯೆಲೊ
ಎಕಾಮೆಕಾಕ್ ತಿಂ ಸುದಾರ್ತಾಲಿಂ
ಕುಟ್ಮಾರಾಂಕ್ ಏಕ್ ದೀಕ್ ಜಾಲಿಂ
ಮಾಯ್ ಮಯ್ನಾಂತ್ ಸಂಬ್ರಮ್ ಮಸ್ತ್ ಆಸಾತ್
ಧೊಡ್ಯಾಂಕ್ ನಾ ಎಕಾ ದಿಸಾಚಿ ಪುರ್ವತ್
ತರೀ ರಾತಿಂ ಆಮಿ ಸಾಂಗಾತಾ ಮೆಳಾಜೆ
ಭಾಗೆವಂತ್ ಕುಟ್ಮಾ ಕಡೆ ಮಾಗಾಜೆ



ಮಾರ್ಗಾ ದೆಗೆಚ್ಯಾ
ಪಣ್ಣಾ ರುಕಾಕ್
ಹ್ಯಾ ವರಾ
ಮುನ್ನಿಪಾಲಿಟೆನ್
ಏಲಂ ಘಾಲಾಂ!
ಹರೈಂ ತಾಚೆಚ್
ಪಣಸ್ ಕಾಡುನ್
ಹಾಪೊಳ್ ಘಾಲ್ಚೊ,
ಪೊಳಿ ಕರುನ್
ಭುರ್ಗ್ಯಾಂಕ್ ಪೊಸ್ಚೊ,
ಚಿಂಕ್ರಾ
ಏಲಮಾಕ್ ರಾವೊಂಕ್
ಸಕ್ಲೊ ನಾ
ದುಬ್ಳಿಕಾಯೆನ್!
ಉಬ್ಯಾ ಪಾಯಾನ್
ರಾಕೊನ್ ಆಸ್ಲೊ
ಚೆರಿಯಾಕ್
ರುಕ್ ಮೆಳ್ಳೊ!
ಪಡ್ಲೆಲಿ ಖೊಲಿ
ಸುಕ್ಲೆಲೆ ಫಾಂಟೆ
ಕಡ್ಲೊ
ಖಿಳಾಕ್ ಜೂನ್ ಪಣಸ್
ಪಿಕೆ ಪಣಸ್
ಪಣ್ಣಾಚಿಂ ಶೆಡಾಂ
ಜಿವಿಂ ಭಿಕ್ಕಾಂ
ಸಗೈಂ ವಿಕುನ್
ಕಾಸ್ ಕೆಲೆ ಮಾಪ್ಪ್ಯಾನ್
ಜಾಣೆಕಾಯೆನ್!



ಫಲ್ಲಾವಿಯಾ ಅಲ್ಬುಕರ್ಕಾ,
ಪುತ್ತೂರ್.

ಪಿಯೆಲ್, ಪುತ್ತೂರ್.



ಏಂಜಿಲ್ ಹರ್ಟ್ ಬ್ಯೂಟಿ ಪಾರ್ಲರ್

ಅನಾಚೆ ಕೊಂಪ್ಲೆಕ್ಸ್, ಅಶ್ವಿನಿ ಹೊಟೆಲಾ ಲಾಗ್ನಾರ್, ದರೈ, ಪುತ್ತೂರ್ 574202
**Hair cutting, Hair Spa, Hair oil massage, Hair straightening,
 Blow dry, Bleach, Facial, Waxing, Hair style, Bridal makeup & Threading**
 ಹೊಕ್ಲಾಂಕ್ ಆಕರ್ಷಕ್ **Makeup** ಆನಿ **Hair Style** ಉಣ್ಣಾ ದರಿರ್ ಕರ್ನ್ ದಿತಾಂವ್.
 ತುಮ್ಮಾ ಖಿಯ್ಯಾಚ್ಯಾಯಿ ಕಾರ್ಯಾಕ್, ಸಾಡಿ, (ಕಿರಿ, ಮಹಾರಾಣಿ, ಗುಜರಾತಿ, Indian)
Makeup, Hair Style ತುಮ್ಮಾ ಫರಾ ಯೆವ್ನ್ ಕರ್ನ್ ದಿತಾಂವ್.


ಸಂಪರ್ಕ್ ಕರಾ: ಬಬಿತಾ: 9008808168

ಸ್ವೀಟ್ ಬೇಂಕ್ ನಿವೃತ್ ಅಧಿಕಾರಿ ಎಡ್ವಿನ್ ರೋಡ್ರಿಗಸ್

ಸ್ವೀಟ್ ಬೇಂಕ್ ಒಫ್ ಇಂಡಿಯಾಂತ್ 35 ವರ್ಷಾಂಚಿ ಸೆವಾ ದೀವ್ನ್ ಹ್ಯಾಚ್ ಜೂನಾಚ್ಯಾ 30 ತಾರ್ಕೆರ್ ನಿವೃತ್ ಜಾಲ್ಲ್ಯಾ ಮನಸ್ತ್ ಎಡ್ವಿನ್ ರೋಡ್ರಿಗಸ್‌ಚಿ ಒಳೊಕ್ ಕರ್ನ್ ದೀಂವ್ಕ್ ಸಂತೊಸ್ ಆನಿ ಅಭಿಮಾನ್ ಭೊಗ್ತಾ. ಪೊಲಿಸ್ ಇಲಾಖ್ಯಾಂತ್ ವಾವ್ರ್ ದೀವ್ನ್ ಆಸ್‌ಲ್ಲ್ಯಾ (ದೆ.) ಫ್ರಾನ್ಸಿಸ್ ಆನಿ (ದೆ.) ಜುಲಿಯಾನ ರೋಡ್ರಿಗಸ್ ಹಾಂಚ್ಯಾ 9 ಭುರ್ಗ್ಯಾಂ ಪಯ್ಲಿ ಸವೊ ಜಾವ್ನ್ ತಾ 22.06.1957ವರ್ ವಿಟ್ಲ ಫಿರ್ಗಜೆಂತ್ ತಾಚೆಂ ಜನನ್. ಆಪ್ಲೆಂ ಪ್ರಾಥಮಿಕ್ ಶಿಕಪ್ ಶಿರ್ಡಾಂ ಆನಿ ಉಡುಪಿಂತ್, ಹಾಯ್ಸ್ಕೂಲ್ ಶಿಕಪ್ ಪುತ್ಕೂರ್ ಸಾಂ. ಫಿಲೊಮಿನಾ ಆನಿ B.Com. ಸಾಂ. ಫಿಲೊಮಿನಾ ಕೊಲೆಜಿಂತ್ ಸಂಪಯ್ಲೆಂ. ಆಧುನಿಕ್ ಪುತ್ಕೂರ್ಲೊ ಶಿಲ್ಪಿ (ದೆ.) ವೊ ಅಂತೊನ್ ಪತ್ರಾಂವ್, ಕೊಲೆಜಿಚೊ ಪ್ರಿನ್ಸಿಪಾಲ್ (ದೆ.) ಮಾ ಫ್ರಾನ್ಸಿಸ್ ಸೆರಾವೊ ಆನಿ (ದೆ.) ಮಾ ಹೆನ್ರಿ ಕಾಸ್ತೆಲಿನೊ, ತಾಚ್ಯಾ ಜಿವನಾಂತ್ ಪ್ರಭಾವ್ ಫಾಲ್ಲ್ಯ ಯಾಜಕ್ ಮ್ಹಣ್ತಾ ತೊ.

ವೃತ್ತಿ ಜಿವನ್: ಆಪ್ಲೆಂ ಪದ್ವಿ ಶಿಕಪ್ ಸಂಪ್ತಚ್, 1978 ಥಾವ್ನ್ 1980 ಮ್ಹಣಾಸರ್ ಪುತ್ಕೂರ್ ಕರ್ನಾಟಕ ಕ್ಯಾಶೂ ಇಂಡಸ್ಟ್ರೀಸ್ ಹಾಂಗಾಸರ್ ಸುಪರ್‌ವೈಸರ್ ಜಾವ್ನ್ ತಾಣೆ ಸೆವಾ ದಿಲಿ. 1981 ಥಾವ್ನ್ 1984 ಮ್ಹಣಾಸರ್ ಪುತ್ಕೂರ್ ಕಮರ್ಷಿಯಲ್ ಟೇಕ್ ಒಫಿಸಾಂತ್ ಸ್ಟ್ರೆಪೆಂಡರಿ ಗ್ರಾಜುಯೇಟ್ ಜಾವ್ನ್ ಸೆವಾ ದಿತಚ್ KPSC ದ್ವಾರಿಂ ಬೆಂಗ್ಳುರ್ IGP ಒಫಿಸಾಂತ್ 4 ಮಯ್ಸ್ಯಾಂಚಿ ಸೆವಾ. ತಾ 06.08.1984ವರ್ State Bank of Mysoreಚ್ಯಾ

ಶಿವಮೊಗ್ಗ ಶಾಖ್ಯಾಂತ್ Clerk cum Typist ಮದ್ಯಾಕ್ ಭರ್ತಿ. ಉಪ್ರಾಂತ್ ದಾಂಡೆಲಿ 2 ವರ್ಷಾಂ, ಸಕ್ಲೇಶ್‌ಪುರ್ 01.10.1987 ಥಾವ್ನ್ 30.05.2003 ಮ್ಹಣಾಸರ್ 14 ವರ್ಷಾಂಚಿ ಸೆವಾ. 1992 ಇಸ್ವೆಂತ್ CAIB ಪದ್ವಿ ಆಪ್ಣಾಯ್ಲಿ. ಹ್ಯಾಚ್ ಸಂದರ್ಭಾರ್ ವಿಶೇಶ್ ಸಹಾಯಕ್ ಆನಿ ಉಪ್ರಾಂತ್ Asst. Manager ಜಾವ್ನ್ ಭರ್ತಿ. ಉಪ್ರಾಂತ್ ಹೊನ್ನಾವರಂತ್ 3 ವರ್ಷಾಂ ಆನಿ Scale-II ಭರ್ತಿ ಘೆವ್ನ್ ಮಂಡ್ಯ ಆನಿ ಮಂಗ್ಳುರಾಂತ್ ಸೆವಾ. 2015 ಂತ್ ಶಿರ್ಡಾಂ Branch Manager ಆನಿ ಪ್ರಸ್ತುತ್ ದಾವಣಗೆರೆಂತ್ Cash Officer ಜಾವ್ನ್ ಜೂನ್ 30ವರ್ ತೊ ನಿವೃತ್ ಜಾಲೊ.



ಸಮಾಜ್ ಸೆವಾ: ಪುತ್ಕೂರ್

ಡೊನ್ ಬೊಸ್ಕೊ ಕ್ಲಬ್ಬಾಚೊ ಜಿಣ್ಯೆ ಸಾಂದೊ ಆನಿ ದೋನ್ ಅವೆಂಕ್ ಖಜಾನ್ದಾರ್ ಜಾವ್ನ್ ಸೆವಾ ದಿಲ್ಯಾ ಸಾಂಗಾತಾ ಕ್ಲಬ್ಬಾಚ್ಯಾ ಸರ್ವ್ ಕಾರ್ಯಾಂಕ್ ಉದಾರ್ ದಾನಿಯೀ ಜಾವ್ನಾಸಾ. ಸಕ್ಲೇಶ್‌ಪುರ್ Jaycee ಸಾಂದೊ ಆನಿ ಉಪಾಧ್ಯಕ್ ಜಾವ್ನ್ ವಾವ್ರ್. ಶಿರ್ಡಾಂ ರೋಟರಿ ಕ್ಲಬ್ಬಾಚೊ ಸಾಂದೊ ಆನಿ Community Development Officer ಜಾವ್ನ್ ಸೆವಾ. ಎಡ್ವಿನಾಕ್ ಏಕ್ ಸುಖಿ, ಭಲಾಯ್ಕೆಭರಿತ್ ನಿವೃತ್ ಜಿವನ್ ಮಾಗ್ತಾಂವ್.

ಅಧ್ಯಕ್ ಆನಿ ಸರ್ವ್ ಸಾಂದೆ,
ಡೊನ್ ಬೊಸ್ಕೊ ಕ್ಲಬ್ ಪುತ್ಕೂರ್ (ರಿ)



KINGS ARRANGERS & Event Management

Kemminje, Puttur D.K. 574202

We undertake: DJ, Sounds, Stage Lightings, Stage Decorations, Male & Female MC, Shamiyana, Chairs & Tourist Vehicles

Contact: Vinson Rego, 7760909464, 8123093931



Happy 60th Birthday



Edwin Ignatious Rodrigues

Dy. Manager, State Bank of India (Formerly State Bank of Mysore)

22.06.2017

You are not getting older, but getting more Distinguished!

*May your birthday be filled with memories & flowers,
May all your birthday wishes come true.*

Best wishes for your Retired life.

Wishing you all the Happiness and Good health

**Juliet Rodrigues, 'Maril House', Bejai, Mangalore,
Evita Joselyn & Diana Jessica,
'Maril Dream Home', J. P. Nagar, Bangaluru.**

First Holy Communion



Deena Pearl Lobo

Best Wishes From:

Dinesh & Prameela Lobo (Parents),
Magdeline Lobo & Fly., Harady, Puttur,
Marcel Rodrigues & Fly., Narampady, Kasaragod.



Happy Married Life

08.05.2017




**Gregory
Jyostna**

Best Wishes from:

**Mary Noronha,
Gregory Noronha (Uncle),
Juliana Alwyn Noronha (Parents),
Vincent Maria Noronha, Mangalore,
William Noronha,
Silvester Lavina Noronha, Dubai,
Judith Gilbert Mascarenhas, Dubai,
Gladys Edwin Crasta, Mangalore,
Alice Joseph Lasrado & Fly., Mangalore,
Antony Celine D'Souza, Nidpalli,
Mary Rego & Fly., Harady,
Nihal, Glavin, Shon, Shaniel, Sonal & Ashel.**


**Happy 26th Wedding Anniversary,
Mom & Dad**




Edwin & Juliet Rodrigues

Anniversaries are Milestones, where you can pause and look back at your life to cherish all the beautiful memories and bind yourselves to all the wonderful promises that are yet to be fulfilled.

Best Wishes from your Loving Daughters



Evita Joselyn



Dianna Jessica

‘Maril Dream Home’, J. P. Nagar, Bengaluru.

ನೀರೆಂಬ ಅಮೂಲ್ಯ ನಿಧಿಯನ್ನು ಸಂರಕ್ಷಿಸೋಣ

ಜೆ.ಪಿ. ಪಿ.ವಿ
ದರ್ಜೆ, ಪುತ್ತೂರು



ನೀರಿ ಗ್ರಹವೆಂದು ಕರೆಯಲ್ಪಡುವ ನಮ್ಮ ಭೂಮಿಯು 75% ಭಾಗವನ್ನೂ ನೀರು ಆವರಿಸಿದ್ದರೆ ಉಳಿದ ಕೇವಲ 25% ಭಾಗದಲ್ಲಿ ಭೂಪ್ರದೇಶ. ಭೂಮಿಯು ಸುತ್ತಲೂ ಸಾಗರಗಳಲ್ಲಿರುವ ನೀರು ಉಪ್ಪು ನೀರಾಗಿದ್ದು ಕುಡಿಯಲು ಹಾಗೂ ಮನುಷ್ಯನ ಇನ್ನಿತರ ಬಳಕೆಗಳಿಗೆ ಯೋಗ್ಯವಲ್ಲ. ಆದರೆ ಸಾಗರಗಳ ನೀರು ಆವಿಯಾಗಿ ಮೋಡಗಳಾಗಿ ಮಳೆಯಾಗಿ ಸುರಿಯುವಾಗ ಭೂಮಿಯ ಮೇಲಿನ ನದಿತೊರೆಗಳು ತುಂಬುತ್ತವೆ. ಸ್ವಾಭಾವಿಕವಾದ ಕೆರೆಗಳು ಹಾಗೂ ಸರೋವರಗಳು, ಮನುಷ್ಯ ನಿರ್ಮಿತ ಕೆರೆ, ಬಾವಿಗಳು ತುಂಬುತ್ತವೆ. ಮಳೆನೀರಿನ ಬಹುಪಾಲು ಭೂಮಿಯೊಳಗೆ ಇಂಗಿ ಅಂತರ್ಜಲ ಮಟ್ಟವನ್ನು ಸ್ಥಿರವಾಗಿ ಕಾಪಾಡುತ್ತದೆ. ಇದು ಭೂಮಿಯ ಮೇಲೆ ನಡೆಯುತ್ತಿದ್ದ, ನಡೆಯುತ್ತಿರುವ ಸ್ವಾಭಾವಿಕ ಪ್ರಕ್ರಿಯೆ. ಆದರೆ ಇತ್ತೀಚೆಗೆ ಮಾನವನ ಮಿತಿಮೀರಿದ ಚಟುವಟಿಕೆಗಳಿಂದ, ಪರಿಸರ ಮಾಲಿನ್ಯದಿಂದ, ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಸಾಗರ ಜಲವು ಹೆಚ್ಚು ಪ್ರಮಾಣದಲ್ಲಿ ಆವಿಯಾದರೂ ಅದನ್ನು ತಂಪುಗೊಳಿಸಿ ಮಳೆ ಸುರಿಸುವ ಅರಣ್ಯಗಳ ಕೊರತೆಯಿಂದ ಮೋಡಗಳು ನಿಷ್ಪ್ರಯೋಜಕವಾಗುತ್ತಿವೆ. ಕೆಲವು ಕಡೆಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ, ಇನ್ನು ಕೆಲವೆಡೆಗಳಲ್ಲಿ ಅನಾವೃಷ್ಟಿಯಿಂದ ಬರಗಾಲ ಕಂಡುಬರುತ್ತಿದೆ.

ಮಳೆ ಬಂದರೂ ನೀರಿಲ್ಲ: ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶಗಳಲ್ಲೊಂದು. ಆದರೂ ಬೇಸಿಗೆ ಕಾಲಿಟ್ಟೊಡನೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯಲ್ಲೂ ಕೆರೆ, ಬಾವಿಗಳು ಬತ್ತಿ ಹೋಗುತ್ತಿವೆ. ಇಲ್ಲಿನ ಜೀವನದೊಂದಿಗಿನ ಸೇವಾಸಂಸ್ಥೆಗಳ ಸ್ಥಳೀಯವಾಗಿ ಹರಿಯುತ್ತದೆ. ಹಲವು ಕಡೆಗಳಲ್ಲಿ ಬೋರ್‌ವೆಲ್‌ಗಳಲ್ಲೂ ನೀರಿಲ್ಲದೇ ಜನರು ಕುಡಿಯುವ ನೀರಿಗಾಗಿ ಕಷ್ಟಪಡುವ ಸ್ಥಿತಿ ಉಂಟಾಗುತ್ತಿದೆ. ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಪರಿಸ್ಥಿತಿ ನಮ್ಮ ಜಲಸಮೃದ್ಧ ಜಿಲ್ಲೆಯಲ್ಲೂ ಬಂದಿದೆ. ಇದಕ್ಕಿಲ್ಲಾ ಕಾರಣ ನಮ್ಮ ಅನಿವಾರ್ಯತೆ. ನಮ್ಮ ಅಹಂಕಾರ. ಸಂಪನ್ಮೂಲಗಳ ದುರ್ಬಳಕೆ, ನಮ್ಮ ಆಡಂಬರದ ಜೀವನ ಶೈಲಿ, ನಮ್ಮ ಆಧುನಿಕತೆಯ ವ್ಯಾಮೋಹ. ಅಂದರೆ ನಾವು ಹಂಚಿನ ಮನೆ, ಸೆಗಣಿ ಸಾರಿಸಿದ ನೆಲ, ಮಣ್ಣಿನ ಅಂಗಳ ಮರೆತು, ದೊಡ್ಡ ಗಾತ್ರದ ಕಾಂಕ್ರೀಟ್ ಮನೆ, ಇಂಟರ್‌ಲಾಕ್ ಹಾಕಿದ ಅಂಗಳ, ಮರಗಿಡಗಳಲ್ಲದ ಹುಲ್ಲುಹಾಸಿನ ಉದ್ಯಾನ, ಕಾಂಕ್ರೀಟಿನ ಕಾಂಪೌಂಡ್ ನಿರ್ಮಿಸುತ್ತಿದ್ದೇವೆ. ಕಾಂಕ್ರೀಟ್ ಉಷ್ಣವನ್ನು ಹೀರಿಕೊಂಡು ಪರಿಸರಕ್ಕೆ ಬಿಡುಗಡೆ ಮಾಡುತ್ತದೆ. ಆ ಉಷ್ಣವನ್ನು ಕಡಿಮೆಗೊಳಿಸಲು ಮರಗಿಡಗಳ ಕೊರತೆಯನ್ನು

ನಾವೇ ಸೃಷ್ಟಿಸಿಕೊಂಡಿದ್ದೇವೆ. ಹೀಗಿರುವಾಗ ಮಳೆ ಬರುವ ಸಾಧ್ಯತೆಯೇ ದೂರವಾಗುತ್ತದೆ. ಮಳೆ ಬಂದರೂ ಮನೆಯ ಛಾವಣಿಗಳ ಬೀಳುವ ನೀರನ್ನೆಲ್ಲಾ ಪೈಪಿನ ಮೂಲಕ ನೇರ ಚರಂಡಿಗೆ ಹೋಗುವಂತೆ ಮಾಡುತ್ತೇವೆ. ಇನ್ನು ಶುದ್ಧ ನೀರಿನ ನಮ್ಮ ಅವಿವೇಕದ ಬಳಕೆ ಹೀಗಿದೆ: ಮನೆಯಲ್ಲಿ ಇಟ್ಟಿರುವ ಹಲವಾರು ನಳ್ಳಿ(tap)ಗಳ ಮೂಲಕ ಬೇಕಾಬಿಟ್ಟಿಯಾಗಿ ಶುದ್ಧ ನೀರನ್ನು ಬಳಸುವ ಜೊತೆಗೆ ಹಾಳು ಮಾಡುತ್ತೇವೆ. ಆ ನೀರು ಪಂಪ್ ಮಾಡಲು ವಿದ್ಯುತ್ ಬೇಕು. ಆ ವಿದ್ಯುತ್ ತಯಾರಿಗೆ ನೀರು ಬೇಕು. ನಾವು ಹೆಚ್ಚೆಷ್ಟು ನೀರು ಬಳಸಿದಂತೆ ಹೆಚ್ಚೆಷ್ಟು ವಿದ್ಯುತ್ ಪೋಲಾಗುತ್ತದೆ. ಅದರ ತಯಾರಿಗೆ ಮತ್ತಷ್ಟು ನೀರು ಪೋಲಾಗುತ್ತದೆ. ನೀರಿನ ಅವ್ಯಯದ ಒಂದು ಒಂದು ಚಕ್ರವನ್ನು ನಾವು ಸೃಷ್ಟಿಸುತ್ತಿದ್ದೇವೆ. ಭೂಮಿಯೊಳಗಿನ ಅಂತರ್ಜಲ ಯಾರ ಖಾಸಗಿ ಸ್ವತ್ತೂ ಅಲ್ಲ. ಆದರೆ ತಮ್ಮ ಜಮೀನಿನೊಳಗೆ ಬೋರ್‌ವೆಲ್ ಕೊರೆದು ಸಾಕಷ್ಟು ನೀರು ಸಿಕ್ಕಿದ ರೈತರು ಅದು ತಮ್ಮದೆಂಬ ಅಹಂಕಾರದಿಂದ ತಮ್ಮ ತೋಟಕ್ಕೆ ಆಟೋ ಸ್ಪರ್ಟರ್ ಪಂಪ್ ಹಾಕಿಸಿಕೊಂಡು ಹಗಲು ರಾತ್ರಿ ಎನ್ನದೇ ನೀರು ಹಾಯಿಸುತ್ತಾರೆ. ಆ ಬೆಳೆಗೆ ಅಷ್ಟು ನೀರು ಅಗತ್ಯವಿರುವುದಿಲ್ಲವಾದ್ದರಿಂದ ಹೆಚ್ಚುವರಿ ನೀರಿಲ್ಲ ಎಲ್ಲೋ ಹರಿದು ಪೋಲಾಗಿ ಹೋಗುತ್ತದೆ. ಒಂದೆರಡು ವರ್ಷಗಳಲ್ಲಿ ಆ ಪ್ರದೇಶದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದು ಕುಡಿಯುವ ನೀರಿಗೆ ಪರಿಶ್ರಮವನ್ನು ಪರಿಸ್ಥಿತಿ ಬಂದೊದಗುತ್ತದೆ.

ನಮ್ಮ ಜೀವನ ಸುಲಭಗೊಳಿಸಲು ನಾವೇ ನಿರ್ಮಿಸಿಕೊಂಡಿರುವ ಹಲವಾರು ಕಾರ್ಖಾನೆಗಳು ಕೆಲಸ ಮಾಡಬೇಕಾದರೆ ಬೃಹತ್ ಪ್ರಮಾಣದ ನೀರು ಬೇಕು. ಆ ಕಾರ್ಖಾನೆಗಳು ಬಳಸಿಬಿಟ್ಟ ಕೊಳಕಾದ, ವಿಷಪೂರಿತ, ದುರ್ವಾಸನೆಯ ನೀರು ಶುದ್ಧ ನೀರಿನ ಮೂಲಗಳಿಗೆ ಸೇರಿ ಅದನ್ನು ಮಲಿನಗೊಳಿಸುವುದರಿಂದ ಆ ನೀರು ಬಳಕೆಗೆ ಯೋಗ್ಯವಲ್ಲದಂತಾಗಿ ಮತ್ತಷ್ಟು ನೀರಿನ ಸಮಸ್ಯೆ ಉದ್ಭವಿಸುತ್ತದೆ.

ಜಲ ಸಂರಕ್ಷಣೆಗಾಗಿ ಜಲಸಾಕ್ಷರರಾಗೋಣ: ಪ್ರಪಂಚದಲ್ಲಿ ಇಂದು ಕಂಡುಬರುತ್ತಿರುವ ನೀರಿನ ಕೊರತೆಗೆ ಜನರಲ್ಲಿ ಸರಿಯಾದ ನೀರಿನ ಬಳಕೆ, ನೀರಿನ ಸದುಪಯೋಗ, ಜಲಸಂರಕ್ಷಣೆಯ ಕುರಿತಾದ ಅರಿವಿನ ಕೊರತೆಗಳೇ ಕಾರಣ. ಜಲಸಂರಕ್ಷಣೆ ಹಾಗೂ ನೀರಿನ ಸೂಕ್ತ ನಿರ್ವಹಣೆಯು

ಕುರಿತಾದ ಅರಿವನ್ನೇ ನಾವು ಜಲಸಾಕ್ಷರತೆ ಎನ್ನುತ್ತೇವೆ. ಜಲಸಾಕ್ಷರತೆಯೆಂದರೆ ಶಾಲೆಗೆ ಹೋಗಿ ಕಲಿಯುವ ಶಿಕ್ಷಣವಲ್ಲ. ಜಲತಜ್ಞರ ಭಾಷಣ ಕೇಳುವುದರಿಂದ, ಜಲಸಂರಕ್ಷಣೆ ಹಾಗೂ ಜಲದ ನಿರ್ವಹಣೆಯ ಕುರಿತಾದ ಲೇಖನಗಳನ್ನು ಓದುವುದರಿಂದ ಮತ್ತು ಸ್ವವಿವೇಚನೆಯಿಂದ ನಾವು ಜಲಸಾಕ್ಷರರಾಗಬಹುದು.

ಜಲಸಂರಕ್ಷಣೆಯ ರೀತಿಗಳು: ಜಲಸಂರಕ್ಷಣೆಯ ಕ್ರಮಗಳು ಮನೆಯಿಂದ ಆರಂಭವಾಗಬೇಕು. ಹೆತ್ತವರು ಮಕ್ಕಳಿಗೆ ನೀರಿನ ಮಿತಬಳಕೆ ಮಾಡುವ ಬಗ್ಗೆ, ನೀರಿನ ಸದುಪಯೋಗದ ಬಗ್ಗೆ ತಿಳಿಸಿಕೊಡಬೇಕು. ದಿನನಿತ್ಯ ನಿರ್ದಿಷ್ಟ ಪ್ರಮಾಣದ ನೀರಷ್ಟೇ ಬಳಸುತ್ತೇವೆಂದು ದೃಢ ನಿರ್ಧಾರ ಕೈಗೊಂಡು, ಮನೆ ಬಳಕೆಯ ನೀರಿನ ಪ್ರಮಾಣ ತಿಳಿಯಲು ಮೀಟರ್ ಅಳವಡಿಸಬೇಕು. ಅಡುಗೆ ಕೋಣೆಯಲ್ಲಿ ಬಳಸಿದ ನೀರು, ಬಟ್ಟೆ ಒಗೆದ ನೀರು ಇತ್ಯಾದಿಗಳನ್ನು ಮರು ಬಳಕೆ ಮಾಡಬೇಕು. ಅಂದರೆ ಕನಿಷ್ಠ ಪಕ್ಷ ಗಿಡಮರಗಳಿಗೆ ಆ ನೀರನ್ನು ಹಾಕಬೇಕು. ಬಾತ್‌ರೂಮಿನ ನೀರನ್ನು ಸೆಪ್ಟಿಕ್ ಟ್ಯಾಂಕಿಗೆ ಕನೆಕ್ಟ್ ಮಾಡುವ ಬದಲು ಮನೆಯ ಹಿತ್ತಲಿನ ಗಿಡಮರಗಳ ಬುಡಕ್ಕೆ ಹಾಯಿಸಬೇಕು. ಆಗ ಆ ಗಿಡಮರಗಳಿಗೆ ಹಾಕುವ ಶುದ್ಧವಾದ ನೀರಿನ ಉಳಿತಾಯವಾಗುತ್ತದೆ. ಈ ತ್ಯಾಜ್ಯ ನೀರಲ್ಲೇ ಅವು ಬೆಳೆಯುತ್ತವೆ. ಬ್ರಶ್ ಮಾಡುವಾಗ, ಕೈ ತೊಳೆಯುವಾಗ, ಪಾತ್ರೆ ತೊಳೆಯುವಾಗ, ಶೌಚಾಲಯದಲ್ಲಿ ನೀರನ್ನು ಬಳಸುವಾಗ ನಲ್ಲಿಯನ್ನು ಪೂರ್ತಿ ಪ್ರಮಾಣದಲ್ಲಿ ತೆರೆಯದೇ ಅರ್ಧದಷ್ಟು ತೆರೆದು ಆಗ ಬರುವ ಕಡಿಮೆ ಶಕ್ತಿಯ ನೀರನ್ನು ಬಳಸಿದರೆ ಬಹಳಷ್ಟು ನೀರು ಸುಮ್ಮನೆ ಪೋಲಾಗುವುದು ತಪ್ಪುತ್ತದೆ. ನಲ್ಲಿಗಳಲ್ಲಿ ಹಾಗೂ ಪೈಪ್‌ಗಳಲ್ಲಿರುವ ಸಣ್ಣ ಪ್ರಮಾಣದ ಸೋರುವಿಕೆ, ಹಲವು ದಿನಗಳಲ್ಲಿ ಬಹಳ ದೊಡ್ಡ ಪ್ರಮಾಣದ ನೀರಿನ ನಷ್ಟಕ್ಕೆ ಕಾರಣವಾಗುತ್ತದೆ. ಆದುದರಿಂದ ಲೀಕೇಜ್‌ಗಳನ್ನು ಆದಷ್ಟು ಬೇಗನೇ ಸರಿಪಡಿಸಬೇಕು. ವಾಹನಗಳನ್ನು ದಿನವೂ ತೊಳೆಯುವ ಬದಲು ವಾರಕ್ಕೊಮ್ಮೆ ತೊಳೆದು, ಮನೆಯಲ್ಲಿ ಪಾರ್ಕ್ ಮಾಡುವಾಗ ಕವರ್ ಹಾಕಿಡಬಹುದು.

ಮಳೆ ಕೊಯ್ಲು: ನಮ್ಮ ಮನೆಯ ಛಾವಣಿ ಮೇಲೆ ಬಿದ್ದ ಮಳೆ ನೀರನ್ನು ಸಂಗ್ರಹಿಸುವ ಕ್ರಮಕ್ಕೆ ಮೇಲ್ವಿಚಾರಣೆ ಮಳೆಕೊಯ್ಲು ಎನ್ನುತ್ತಾರೆ. ತಮಿಳುನಾಡಿನ ಪಟ್ಟಣಗಳಲ್ಲಿ ಹೊಸದಾಗಿ ನಿರ್ಮಿಸಲಾಗುವ ಎಲ್ಲಾ ಕಟ್ಟಡಗಳಲ್ಲೂ ಮಳೆನೀರು ಕೊಯ್ಲುನ್ನು ಕಡ್ಡಾಯಗೊಳಿಸಲಾಗಿದೆಯಂತೆ. ನಮ್ಮ ರಾಜ್ಯದಲ್ಲೂ ಹೀಗೆ ಮಾಡುತ್ತಿದ್ದರೆ ನೀರಿನ ಸಮಸ್ಯೆಗೆ ಸ್ವಲ್ಪಮಟ್ಟಿನ ಪರಿಹಾರ ಸಿಗುತ್ತಿತ್ತು. ಪರಿಸರ ಪ್ರಜ್ಞೆಯಿರುವ, ಜಲಸಾಕ್ಷರರಾದ ಕೆಲವು ಜನರು ತಮ್ಮ ಮನೆಗಳಲ್ಲಿ

ಮೇಲ್ವಿಚಾರಣೆಯ ಮಳೆ ಕೊಯ್ಲುನ್ನು ಮಾಡುತ್ತಿದ್ದಾರೆ. ಇದು ಬಹಳ ಕಷ್ಟದ ಅಥವಾ ಬಹಳ ಖರ್ಚಿನ ಕೆಲಸವಲ್ಲ. ಮನೆ ಕಟ್ಟುವಾಗಲೇ ಛಾವಣಿಯ ನೀರಿನ ಸಂಗ್ರಹಕ್ಕೆ ಪೈಪುಗಳನ್ನು ಅಳವಡಿಸಿ, ಆ ನೀರಲ್ಲಾ ಸೋಸುವ, ಶುದ್ಧೀಕರಣ ವ್ಯವಸ್ಥೆ ಅಳವಡಿಸಿದ ಟ್ಯಾಂಕಿನಲ್ಲಿ ಸಂಗ್ರಹವಾಗುವಂತೆ ಮಾಡಬೇಕು. ಈ ನೀರು ಇತರ ಬಳಕೆಗಳಿಗಷ್ಟೇ ಅಲ್ಲ, ಕುಡಿಯಲು ಕೂಡಾ ಉತ್ತಮವಾಗಿರುತ್ತದೆ. ಉಳಿದಲ್ಲಾ ಜಲಮೂಲಗಳಿಗಿಂತ ಮಳೆನೀರು ಅತ್ಯಂತ ಪರಿಶುದ್ಧವಾದುದು. ಮಣ್ಣಿನಡಿಯಲ್ಲಿ ಮಾಡಿದ ಟ್ಯಾಂಕ್, ಅಥವಾ ಸಿಂಟೆಕ್ಸ್ ಟ್ಯಾಂಕುಗಳಲ್ಲಿ ಇವುಗಳನ್ನು ಸಂಗ್ರಹಿಸಿಡಬಹುದು. ಮಳೆಗಾಲದಲ್ಲಿ ನಿತ್ಯವೂ ಇದೇ ನೀರನ್ನು ಎಲ್ಲಾ ಅಗತ್ಯಗಳಿಗೂ ಬಳಸಿ, ಬೇಸಿಗೆಯಲ್ಲಿ ಕುಡಿಯಲು ಕೆಲವು ಟ್ಯಾಂಕುಗಳಷ್ಟು ನೀರನ್ನು ಸಂಗ್ರಹಿಸಿಡುವ ಜನರು ಅಲ್ಲಲ್ಲಿ ಕಾಣಸಿಗುತ್ತಾರೆ.

ಮನೆಯ ಜೊತೆ ಸ್ವಲ್ಪ ಜಮೀನು ಇರುವವರು ಮೇಲ್ವಿಚಾರಣೆ ಮಳೆ ಕೊಯ್ಲಿನೊಂದಿಗೆ ಇಂಗು ಗುಂಡಿಗಳು ಹಾಗೂ ಕೃಷಿ ಹೊಂಡಗಳ ಮೂಲಕ ತಮ್ಮ ಜಮೀನಿನಲ್ಲಿ ಬಿದ್ದ ಮಳೆ ನೀರಲ್ಲಾ ಅಲ್ಲೇ ಇಂಗುವಂತೆ ಮಾಡಿ ಅಂತರ್ಜಲ ಹೆಚ್ಚಿಸಬಹುದು. ತೋಟದ ಮಧ್ಯೆ ನಿರ್ದಿಷ್ಟ ಅಳತೆಯ ಕೃಷಿ ಹೊಂಡ ಮಾಡಿ, ತೋಟದ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರಲ್ಲಾ ಸಣ್ಣ ನಾಲೆಗಳ ಮೂಲಕ ಬಂದು ಅದರಲ್ಲಿ ಸಂಗ್ರಹಗೊಂಡು ಇಂಗುವಂತೆ ಮಾಡಬಹುದು. ಅದಕ್ಕಿಂತ ವಿಸ್ತಾರ ಕಡಿಮೆಯಿರುವ ಇಂಗು ಗುಂಡಿಗಳನ್ನು ನೀರಿನ ಹರಿವಿನುದ್ದಕ್ಕೂ ನಿರ್ಮಿಸಿದರೆ ನೀರು ಇಂಗುವುದರ ಜೊತೆಗೆ ಮೇಲ್ವಿಚಾರಣೆ ಕೊಚ್ಚಿ ಹೋಗಿ ಭೂಮಿಯ ಫಲವತ್ತತೆ ನಾಶವಾಗುವುದನ್ನೂ ತಡೆಯಬಹುದು. ಹಾಗೆಯೇ ಹೆಚ್ಚುವರಿಯಾದ ಮೇಲ್ವಿಚಾರಣೆ ನೀರು ತೆರೆದ ಬಾವಿ, ಕೆರೆ ಅಥವಾ ಕೊಳವೆ ಬಾವಿಗೆ ಮರುಪೂರಣಗೊಳ್ಳುವ ವ್ಯವಸ್ಥೆ ಮಾಡುವುದರಿಂದ ಬೇಸಿಗೆಯಲ್ಲಿ, ಬಾವಿ, ಕೊಳವೆ ಬಾವಿಗಳು ಬತ್ತಿ ಹೋಗುವುದನ್ನು ತಡೆಯಬಹುದು. ಅವರವರ ಜಮೀನಿನ ವ್ಯಾಪ್ತಿಯಲ್ಲಿ ಹೀಗೆ ಎಲ್ಲರೂ ಅಂತರ್ಜಲ ಹೆಚ್ಚಿಸುವ ಕ್ರಮಗಳನ್ನು ಕೈಗೊಂಡರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯೇ ಉಂಟಾಗದು.

ರಾಜಸ್ಥಾನ ವೊದಲೇ ಮರುಭೂಮಿಯನ್ನು ಹೊಂದಿರುವ ಅತ್ಯುಷ್ಣದ ನಾಡು. ಅಲ್ಲಿ ಬತ್ತಿ ಹೋದ ನದಿಯೊಂದನ್ನು ತನ್ನ ಇಚ್ಛಾಶಕ್ತಿ ಹಾಗೂ ನಿರಂತರ ಪ್ರಯತ್ನದಿಂದ ಊರವರನ್ನು ಸೇರಿಸಿಕೊಂಡು ಮತ್ತೆ ಹರಿಯುವಂತೆ ಮಾಡಿದ ರಾಜೇಂದ್ರ ಸಿಂಗ್ ಅವರ ಮಾದರಿಯನ್ನು ಅನುಸರಿಸಿದರೆ ನಮ್ಮ ಊರಿನ ನದಿಗಳೂ ಪುನಶ್ಚೇತನಗೊಂಡು ತುಂಬಿ ಹರಿಯುತ್ತವೆ. ಅಕ್ರಮ ಮರಳುಗಾರಿಕೆಯನ್ನು ತಡೆದು, ನದಿ ಬದಿಯ ಸ್ವಾಭಾವಿಕ

ಸಸ್ಯವರ್ಗವನ್ನು ಉಳಿಸಿಕೊಂಡು, ನದಿ ತೀರದ ಒತ್ತುವರಿಯನ್ನು ತಡೆದರೆ ನದಿ ತುಂಬಿ ಹರಿದೇ ಹರಿಯುತ್ತದೆ. ಇತ್ತೀಚೆಗೆ ಜನ ಬೆಟ್ಟಗುಡ್ಡಗಳನ್ನು ಸಮತಟ್ಟುಗೊಳಿಸಿ ಕಟ್ಟಡಗಳನ್ನು ಕಟ್ಟುವುದು ಇತ್ಯಾದಿ ಮಾಡುತ್ತಿದ್ದಾರೆ. ಹಾಗೆಯೇ ತಗ್ಗು ಪ್ರದೇಶಗಳನ್ನು, ಕೆರೆಗಳನ್ನು ಮಣ್ಣುಹಾಕಿ ಸಮತಟ್ಟುಮಾಡಿ ವಿವಿಧ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ಇದರಿಂದ ನೀರಿನ ಸ್ವಾಭಾವಿಕ ಹರಿವಿಗೆ, ನೀರಿನ ಇಂಗುವಿಕೆಗೆ, ಮೇಲ್ಮೈ ನೀರಿನ ಸಂಗ್ರಹಕ್ಕೆ ಅವಕಾಶವಿಲ್ಲದಾಗಿ ನೀರಿನ ಕೊರತೆ ಉಂಟಾಗುತ್ತದೆ. ಅದರ ಜೊತೆಗೆ ಜನರು ಬಳಸಿ ಎಸೆಯುವ ಪ್ಲಾಸ್ಟಿಕ್ ಕಸಗಳು ಮಣ್ಣಿನಲ್ಲಿ ಸೇರಿ ಕೊಳೆಯದೇ ಉಳಿದು ಮಳೆನೀರು ಭೂಮಿಯೊಳಗೆ ಇಂಗುವುದನ್ನು ತಡೆಯುತ್ತದೆ. ವಿವಿಧ ಉದ್ದೇಶಗಳಿಗಾಗಿ ಅರಣ್ಯ ನಾಶ ಮಾಡುವುದರಿಂದ ಮಳೆಯ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಆದುದರಿಂದ ನಾವೆಲ್ಲಾ ಜಲಮಾಲಿನೈವಾಗುವ, ಶುದ್ಧ ಜಲ ವಿವಿಧ ರೀತಿಯಲ್ಲಿ ಪೋಲಾಗುವ(waste) ರೀತಿಗಳನ್ನು ತಿಳಿದುಕೊಂಡು, ಮಳೆಕೊಯ್ಲು ಹಾಗೂ ಇನ್ನಿತರ ಜಲ ಸಂರಕ್ಷಣೆಯ ಕ್ರಮಗಳನ್ನು ಅರಿತುಕೊಂಡು, ಪರಿಸರ ನಾಶವನ್ನು ತಡೆದರೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದರೆ, ಜಲಸಾಕ್ಷರರಾದರೆ,

ಪರಿಸರ ಪ್ರಜ್ಞೆ ಬೆಳೆಸಿಕೊಂಡರೆ, ಕೃಷಿಕರು ಕಡಿಮೆ ನೀರಿನಿಂದ ಕೃಷಿ ಮಾಡುವ ನೀರಾವರಿ ವಿಧಾನಗಳನ್ನು ಅನುಸರಿಸಿದರೆ, ಸರ್ಕಾರ ಪ್ರತಿ ಮನೆಯಲ್ಲೂ ಮಳೆ ಕೊಯ್ಲು ಕಡ್ಡಾಯಗೊಳಿಸಿದರೆ, ಕಾರ್ಖಾನೆಗಳು ಮಾಡುವ ಜಲ ಮಾಲಿನೈವವನ್ನು ತಡೆದರೆ ನಮಗೆ ನೀರಿನ ಸಮಸ್ಯೆಗಳು ಉಂಟಾಗುವುದಿಲ್ಲ. ಉಂಟಾದರೂ ವ್ಯವಸ್ಥಿತವಾಗಿ ಅವನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಜೀವಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನರಿತು ಜವಾಬ್ದಾರಿಯಿಂದ ವರ್ತಿಸೋಣ.

ಅರ್ಥಾಂ

ಪವಿತ್ರ ಅತ್ಯಾಚ್ಯಾ ಆನಿ ನಿತ್ಯಾದಾರ್
ಮಾಯೆಚ್ಯಾ ಮಜತೀನ್ ಮಾಗ್ಲೊ ಉಪ್ಕಾರ್
ಮೆಳ್ಳ್ಯಾ ಖಾತಿರ್ ತಾಂಕಾಂ ಕಾಳ್ಜಾ ಧಾವ್ನ್
ದಿನಾಸ್ತಾಂ.
ಸಿಸಿಲಿಯಾ ಪಿಂಟೊ, ಪುತ್ಕೂರ್.

ಸಾಂ. ವಿತೊರ್ ಚಲಿಯಾಂಚ್ಯಾ ಹಾಯ್ಸ್ಕೂಲಾಚಿ ಆದ್ಲಿ ಮುಖೆಲ್ ಮೆಸ್ತ್ರಿಣ್ ಮಿಸ್ ಡೊರಿಸ್ ಮಿನೆಜಸ್ ಅಂತರ್ಲಿ

ಸಾಂ. ವಿತೊರ್ ಚಲಿಯಾಂಚ್ಯಾ ಹಾಯ್ಸ್ಕೂಲಾಂತ್ 33 ವರ್ಸಾಂಚಿ ಸೆವಾ ದಿಲ್ಲಿ ಕು. ಡೊರಿಸ್ ಮಿನೆಜಸ್ ತಾ. 21.05.2017ವೆರ್, ತಿಚ್ಯಾ 88 ವರ್ಸಾಂಚ್ಯಾ ಪ್ರಾಯೆರ್ ದೆವಾದಿನ್ ಜಾಲಿ. ತಿಚ್ಯಾ ಮರಣ್ಲಾ ಥಂಯ್ ಆಮಿ ಸರ್ವ್ ದೂಖ್ ಪಾವ್ತಾಂವ್. 1928 ಸಪ್ಟೆಂಬರ್ 24 ತಾರ್ಕೆರ್ ಮಂಗ್ಯುರ್ಚ್ಯಾ ಇಜಯಾಂತ್ ತಿಚೆಂ ಜನನ್. (ದೆ.) ಸಿ. ಮಿನೆಜಸ್ ಆನಿ (ದೆ.) ಆಗ್ನೇಸ್ ಮಿನೆಜಸ್ ಕುಟ್ಮಾಂತ್ಲಾ 6 ಭುರ್ಗ್ಯಾಂ ಪಯ್ಲಿ ತಿ ದುಸ್ತಿ ಮಾಲ್ಗಡಿ ಭಯ್ಲೆ (ದೆ.) ಸಿ. ಇವಾ ಮಿನೆಜಸ್ ಭಿತರ್ಲಿ ಮಾದ್ರ್, ಚವ್ಗ್ ಭಾವ್ ಬರ್ಯಾ ಹುದ್ದ್ಯಾರ್ ಆಸೊನ್ ಪಯ್ಲಿಲ್ಲಾ ಗಾಂವಾಂನಿ ಕುಟ್ಮಾ ಸಾಂಗಾತಾ ವಸ್ತಿ ಕರ್ನ್ ಅಸಾತ್.



ಆಪ್ಲೆಂ ಸುರ್ವಿಲೆಂ ಶಿಕಪ್ ಲೇಡಿಹಿಲ್, ಉರ್ವಾಂತ್, ಕೊಲೆಜ್ ಶಿಕಪ್ ಸಾಂ. ಆಗ್ನೇಸ್ ಕೊಲೆಜಿಂತ್ ಸಂಪವ್ನ್ 01.06.1950ವೆರ್ ಪುತ್ಕೂರ್ ಸಾಂ. ಫಿಲೊಮಿನಾ ಹಾಯ್ಸ್ಕೂಲಾಂತ್ ಮುಖೆಲ್ ಮೆಸ್ತ್ರಿಣ್ ಜಾವ್ನ್ ನೇಮಕ್ ಜಾಲಿಂ. 1951ವ್ಯಾ ವರ್ಸಾಂ ಸಾಂ. ವಿತೊರಿಚಾ ಹಾಯ್ಸ್ಕೂಲಾಂತ್ ಶಿಕ್ಷಕಿ ಜಾವ್ನ್ ನೇಮಕ್

ಜಾಲಿ. ಉಪ್ರಾಂತ್ 10 ವರ್ಸಾಂ (1974-1984) ಮ್ಹಣಾಸರ್ ತಿಣೆಂ ಮುಖೆಲ್ ಮೆಸ್ತ್ರಿಣ್ ಜಾವ್ನ್ 33 ವರ್ಸಾಂಚಿ ಖಿಳ್ತೆ ನಾತ್ಲಿ ಸೆವಾ ಹ್ಯಾ ಇಸ್ಕೂಲಾಕ್ ಅರ್ಪಿಲ್ಯಾ.

ಡೊರಿಸ್ ಟೀಚರ್ ಪಳೆಂವ್ಕ್ ಬೋವ್ ಆಕರಿಕ್ ವೆಕ್ತಿತ್ಲಾಚಿ ಆನಿ ಗಂಭೀರ್, ಗೂಂಡ್ ಚಿಂತ್ನಾಚಿ, ಶಿಸ್ತೆಚಿ ಜಾವ್ನ್ ಆಸ್ಲಿ. ಇಂಗ್ಲಿಶ್ ಭಾಶೆಂತ್ ಅಪಾರ್ ಗ್ಯಾನ್ ಆನಿ ಪರಿಣಿತ್ ತಿಕಾ ಆಸ್ಲಿ. ನಿವೃತ್ತ್ ಜಾಲ್ಲ್ಯಾ ಉಪ್ರಾಂತ್ ಇಜಯ್ ವಸ್ತಿ ಕರ್ನ್ ಆಸ್ಲೆ ವೆಳಾರ್ ತಿಣೆಂ ಆಪ್ಲಿ ತಾಂಕಿ ಭಿತರ್ಲಿ ಸೆವಾ ಸಮಾಜಿಕ್ ಅರ್ಪಿಲ್ಯಾ. ಹಾಕಾ ನಿದರ್ಯನ್ ಜಾವ್ನಾಸಾ ತಿಣೆಂ ಆಪ್ಲ್ಯಾ ಮರಣ್ಲಾ ಉಪ್ರಾಂತಿ ತಿಚಿ ಕೂಡ್ ದಾನ್ ದಿಲ್ಯಾ. ತಿಚಾ ಹ್ಯಾ ಅಪೂರ್ವ್ ಅಪರಿಮಿತ್ ಆನಿ ಖಿಳ್ತೆ ನಾತ್ಲಾ ಸೆವೆಕ್ ಅಭಿಮಾನಾನ್ ದೇವ್ ಬೊರೆಂ ಕರುಂ ಮ್ಹಣೊನ್ ಪ್ರಣಾಮ್ ಕರ್ತಾಂವ್ ಆನಿ ತಿಕಾ ಸಾಸ್ಣಾಚೊ ವಿಶೆವ್ ಮಾಗ್ತಾಂವ್.

ಅಧ್ಯಕ್ ಆನಿ ಸರ್ವ್ ಸಾಂದೆ, ಡೊನ್ ಬೊಸ್ಕೊ ಕ್ಲಬ್ ಪುತ್ಕೂರ್ (೦).

ಮೋಟಾರು ವಾಹನ ಅಪಘಾತ ಪರಿಹಾರ



ಡಾಕ್ಟರ್ ಚಿ. ಮಸೂರೇನ್ದ್ರಸ್, ವಕೀಲರು ಮತ್ತು ಕಾನೂನು ಸಲಹೆಗಾರರು, ಪುತ್ತೂರು.

ಅನಿರೀಕ್ಷಿತವಾಗಿ ನೋವು ಅಥವಾ ನಷ್ಟವನ್ನು ಉಂಟು ಮಾಡುವ ಘಟನೆಯನ್ನು 'ಅಪಘಾತ' ಎಂದು ಕರೆಯಬಹುದು. ವಾಹನದಿಂದ ಉಂಟಾಗುವ ಅಪಘಾತದಿಂದ ಗಾಯಗೊಂಡ ಅಥವಾ ಹಾನಿಗೊಂಡ ವ್ಯಕ್ತಿಗಳು, ಮೋಟಾರು ವಾಹನ ಅಧಿನಿಯಮ್-1988ರ ಅಡಿಯಲ್ಲಿ ನ್ಯಾಯಾಧೀಕರಣಕ್ಕೆ ಅಥವಾ ಇನ್ಸೂರೆನ್ಸ್ ಕಂಪೆನಿಗಳಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಇನ್ಸೂರೆನ್ಸ್ ಕಂಪೆನಿಯವರು ಪರಿಹಾರ ನೀಡಲು ನಿರಾಕರಿಸಿದಲ್ಲಿ, ಗ್ರಾಹಕರ ಸಂರಕ್ಷಣಾ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ ಪರಿಹಾರ ಪಡೆಯಬಹುದು.

ಈ ಕೆಳಗಿನ ವ್ಯಕ್ತಿಗಳು ಪರಿಹಾರ ಕೋರಲು ಅರ್ಜಿ ಸಲ್ಲಿಸಬಹುದು.

1. ಅಪಘಾತದಿಂದ ತೀವ್ರವಾಗಿ ಗಾಯಗೊಂಡ ವ್ಯಕ್ತಿ.
2. ಅಪಘಾತದಿಂದ ಮರಣ ಸಂಭವಿಸಿದ್ದರೆ, ಮೃತ ವ್ಯಕ್ತಿಯ ಕಾನೂನು ವಾರೀಸುದಾರರು.
3. ಅಪಘಾತದಿಂದ ಆಸ್ತಿಯ ನಷ್ಟ ಉಂಟಾಗಿದ್ದರೆ, ಆಸ್ತಿಯ ಮಾಲೀಕ.
4. ಗಾಯಾಳು ವ್ಯಕ್ತಿಯಿಂದ ಅಧಿಕೃತವಾಗಿ ನೇಮಿಸಲ್ಪಟ್ಟ ಪ್ರತಿನಿಧಿ.

ಮೋಟಾರು ವಾಹನ ಅಧಿನಿಯಮದ ಅಡಿಯಲ್ಲಿ ಪರಿಹಾರ ಕೋರಿ ಅರ್ಜಿಯನ್ನು ದಾಖಲಿಸಲು ವಾಹನದ ವಿಮಾ ಪಾಲಿಸಿ ಮತ್ತು ಚಾಲಕನ ಚಾಲನಾ ಪರವಾನಿಗೆ (Driving License) ಪ್ರಮುಖವಾದ ಅಂಶವಾಗಿದೆ. ವಿಮಾ ಪಾಲಿಸಿಗಳಲ್ಲಿ ಎರಡು ವಿಧಗಳಿವೆ.

1. Package Policy (First party Policy)
2. Liability only Policy (Third party Policy)

ಅಪಘಾತಕ್ಕೊಳಗಾದ ವಾಹನವು Package Policy ಯನ್ನು ಹೊಂದಿದರೆ, ಸದ್ರಿ ಅಪಘಾತದಿಂದಾಗಿ ನೊಂದ ವ್ಯಕ್ತಿ, ವಾಹನದ ಮಾಲೀಕ, ಚಾಲಕ ಮತ್ತು ಮೂರನೆಯ ವ್ಯಕ್ತಿ ಅಂದರೆ ಇನ್ನೊಂದು ವಾಹನದಲ್ಲಿ ಇದ್ದ ವ್ಯಕ್ತಿ ಅಥವಾ ಪಾದಚಾರಿ, ತನಗಾದ ಗಾಯಕ್ಕೆ, ವಾಹನಕ್ಕೆ ಆದ ಹಾನಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಆದರೆ, ಒಂದು ವೇಳೆ ವಾಹನವು Liability only Policyಯನ್ನು ಹೊಂದಿದ್ದರೆ, ಮೂರನೇ ವ್ಯಕ್ತಿ ಮಾತ್ರ ಪರಿಹಾರ ಕೋರಿ

ಅರ್ಜಿ ಸಲ್ಲಿಸಬಹುದು. ಅಂದರೆ ಇನ್ನೊಂದು ವಾಹನದಲ್ಲಿದ್ದ ವ್ಯಕ್ತಿ ಅಥವಾ ಪಾದಚಾರಿ.

ಅಪಘಾತವು ತನ್ನ ನಿರ್ಲಕ್ಷ್ಯತನದಿಂದ ಸಂಭವಿಸಿದ್ದರೂ, ತಪ್ಪಿತಸ್ಥ ವಾಹನದ ಚಾಲಕ ಅಥವಾ ನೊಂದ ವ್ಯಕ್ತಿಯೂ ಕೂಡಾ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಅಲ್ಲದೇ, ಅಪಘಾತ ಮತ್ತು ಪಲಾಯನ (Hit and Run) ಆದ ಸಂದರ್ಭದಲ್ಲಿಯೂ ಕೂಡಾ ನೊಂದ ವ್ಯಕ್ತಿಯೂ ನ್ಯಾಯಾಧಿಕರಣದಲ್ಲಿ ರಾಜ್ಯದ ವಿರುದ್ಧ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು.

ಯಾವುದೇ ಒಬ್ಬ ವ್ಯಕ್ತಿ, ತನಗೆ ವಾಹನವನ್ನು ಚಲಾಯಿಸಲು ಚಾಲನಾ ಪರವಾನಿಗೆ (Driving License) ಇಲ್ಲದೇ ವಾಹನ ಚಲಾಯಿಸಿ, ತನ್ನ ನಿರ್ಲಕ್ಷ್ಯತೆಯಿಂದಾಗಿ ಅಪಘಾತ ಉಂಟು ಮಾಡಿದ್ದರೆ, ಆ ಸಂದರ್ಭದಲ್ಲಿ ಸದ್ರಿ ವಾಹನ, ವಿಮಾ ಪಾಲಿಸಿಯನ್ನು ಹೊಂದಿದ್ದರೂ ಕೂಡಾ, ನೊಂದ ಗಾಯಾಳುವಿಗೆ ಅಥವಾ ಮೃತ ಪಟ್ಟ ವ್ಯಕ್ತಿಯ ಕಾನೂನು ವಾರೀಸುದಾರರಿಗೆ ಪರಿಹಾರ ಕೊಡಲು ವಾಹನದ ಮಾಲೀಕನು ಭಾದ್ಯಸ್ತನಾಗುತ್ತಾನೆ. ಅಲ್ಲದೇ, ವಾಹನ ಚಾಲಕನು ವಿಮೆ ಪಾಲಿಸಿಯಲ್ಲಿ ಹಾಗೂ ಪರವಾನಿಗೆಯಲ್ಲಿ ನಮೂದಿಸಲಾದ ನಿಯಮಗಳನ್ನು ಮತ್ತು ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ, ನೊಂದವರಿಗೆ ಪರಿಹಾರವನ್ನು, ವಾಹನದ ಮಾಲೀಕನು ನೀಡಬೇಕಾಗುತ್ತದೆ. ಉದಾಹರಣೆಗೆ: ಸರಕುಗಳನ್ನು ಸಾಗಾಟ ಮಾಡುವ ಲಾರಿಯಲ್ಲಿ ಜನ ಸಾಗಾಟ ಮಾಡಿ, ಸದ್ರಿ ವಾಹನ ಅಪಘಾತಕ್ಕೀಡಾದಲ್ಲಿ, ಸದ್ರಿ ವಾಹನವೂ ವಿಮಾ ಪಾಲಿಸಿ ಮತ್ತು ಚಾಲಕ ಪರವಾನಿಗೆ ಹೊಂದಿದ್ದರೂ ಕೂಡಾ, ವಿಮಾ ಪಾಲಿಸಿಯ ಷರತ್ತುಗಳ ಉಲ್ಲಂಘನೆಯ ಆಧಾರದಲ್ಲಿ ನೊಂದವರಿಗೆ ವಾಹನದ ಮಾಲೀಕ ಪರಿಹಾರ ನೀಡಬೇಕಾಗುತ್ತದೆ.

ನ್ಯಾಯಾಧೀಕರಣವು, ತನ್ನಲ್ಲಿಗೆ ಸಲ್ಲಿಸಿದ ಪರಿಹಾರದ ಅರ್ಜಿಯನ್ನು ಕೂಲಂಕುಷವಾಗಿ ಪರಿಗಣಿಸಿ, ಸಂಭವಿಸಿ ಇರಬಹುದಾದ ನಷ್ಟದ ಅಂದಾಜನ್ನು ನಿರ್ಧರಿಸಿ, ಗಾಯಗೊಂಡ ಅಥವಾ ಮೃತಪಟ್ಟ ವ್ಯಕ್ತಿಯ ಆದಾಯ, ಕಾಲ ಕಾಲಕ್ಕೆ ದೊರೆಯುವ ಭಡ್ಡಿ, ಬೋನಸ್, ನೋವು, ಆಘಾತ, ಶಾಶ್ವತ ಅಂಗ ಊನತೆ, ವೈದ್ಯಕೀಯ ಖರ್ಚು,

ಭವಿಷ್ಯದಲ್ಲಿ ಬೇಕಾಗುವ ವೈದ್ಯಕೀಯ ಖರ್ಚು, ಗಳಿಕೆಯ ಶಕ್ತಿಯ ನಷ್ಟ, ವಯಸ್ಸು ಮುಂತಾದ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು, ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡುವಂತೆ ಆದೇಶಿಸಬಹುದು.

ನ್ಯಾಯಾಧೀಕರಣವು ಆದೇಶ ಮಾಡಿದ ಪರಿಹಾರದ ಮೊತ್ತವು ಕಡಿಮೆ ಆದರೆ, ಸದ್ರಿ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಹೆಚ್ಚಿನ ಪರಿಹಾರಕ್ಕೆ ಮೇಲ್ಮನವಿಯನ್ನು ಸಲ್ಲಿಸಬಹುದು. ❖

ಬನ್ನೂರು ಸಾಂತ್ ಆಂತೋನ್ ಪಿರಗ್ಜೆಚಿ ವಾರ್ಚಿಕ್ ಪರಬ್



“ವಿಶ್ವಾಸ್, ಭೋಗ್ಗಣೆ, ಆನಿ ಮನ್ಯಾಪಣ್ ಆದರ್ಯ್ ಕುಟ್ಮಾಂಚಿ ಗುಣ್ ಜಾವ್ನಾಸಾತ್.”

– ಮಾ ಬೊನವೆಂಚರ್ ರೊಡ್ರಿಗಸ್

ಬನ್ನೂರ್ ಫಿರಗ್ಜೆಚೊ ಪಾತ್ಸೊನ್, ಸಾಂತ್ ಆಂತೋನಿಚ್ಯಾ ವಾರ್ಚಿಕ್ ಪರಬೆಂಚಿಂ ಆಚರಣ್ 2017 ಜೂನ್ 13 ವೆರ್ ಮಂಗ್ಳಾರಾ 10.00 ವರಾರ್ ಮಿಸಾಚಾ ಬಲಿದಾನಾ ಸವೆಂ ಆರಂಭ್ ಜಾಲೆಂ. ಮಿಸಾ ಪಯ್ಲೆಂ ಫಿರಗ್ಜೆ ಯಾಜಕ್ ಮಾ ಪ್ರಶಾಂತ್ ಫೆರ್ನಾಂಡಿಸ್ ಆನಿ ಸಹಾಯಕ್ ಯಾಜಕ್ ಮಾ ಬಾಲ್ಜಾರ್ ಪಿಂಟೊ ಹಾಣಿ ದಾನಿಂಕ್ ವಾತಿ ವಾಂಟುನ್ ಸರ್ವಾಂಚೊ ಉಪ್ಕಾರ್ ಆಟಯ್ಲೊ.

ಕಾರವಾರ್ ದಿಯೆಸಿಜಿಚ್ಯಾ ಸಾಂ. ಪೀಟರ್ ಸೆಮಿನರಿಚೊ ಅಕ್ರಿಕ್ ದಿರೆಕ್ಟೊರ್ ಮಾ ಬೊನವೆಂಚರ್ ರೊಡ್ರಿಗಸ್ ಪ್ರಧಾನ್ ಯಾಜಕ್ ಜಾವ್ನ್, ಪುತ್ಸೂರ್ ಫಿರಗ್ಜೆಚೊ ವಿಗಾರ್ ಮಾ ಆಲ್ಫೆಡ್ ಜೆ. ಪಿಂಟೊ, ಸಹಾಯಕ್ ಯಾಜಕ್ ಮಾ ಪ್ರವೀಣ್ ಡಿಸೊಜಾ, ಮಾ ನಿಕೊಲಸ್ ಡಿಸೊಜಾ ಭಟ್ಕಳ್, ಮಾ ರೊನಾಲ್ಡ್ ಪಿಂಟೊ ಉಪ್ಪಿನಗಡಿ, ಮಾ ಪ್ರಾನ್ಸಿಸ್ ಅಸ್ಸಿಸಿ ಡಿಅಲ್ಫೆಡಾ ಮರಿಲ್, ಮಾ ಪ್ರಕಾಶ್ ರೆಬೆಲ್ಲೊ ರಾಣಿಪುರ, ಮಾ ಅನಿಲ್ ರೋಶನ್ ಪಂಜ, ಮಾ ಅನಿಲ್ ಪ್ರಶಾಂತ್, ಕಾರ್ಲೆತ್ ಮೆಳಚೊ ಯಾಜಕ್, ಮಾ ವಲೇರಿಯನ್ ಮಸ್ಕರೇನ್ಸಸ್ ಮಿತ್ಸೂರ್, ಮಾ ಪಾವ್ಲ್ ನಿಡಳ್ಳಿ, ಮಾ ರಿತೇಶ್ ರೊಡ್ರಿಗಸ್ ಸಾಂ. ಫಿಲೊಮಿನಾ ಕೊಲೆಜಿಚೊ ಉಪನ್ಯಾಸಕ್, ಮಾ ಆಂಟನಿ ಪ್ರಕಾಶ್ ಮೊಂತೇರೊ ಕ್ಯಾಂಪಸ್ ನಿರ್ದೇಶಕ್ ಸಾಂ. ಫಿಲೊಮಿನಾ ಕೊಲೆಜ್ ಪುತ್ಸೂರ್, ಹಾಣಿ ಸಾಂಗಾತಾ ಮಿಸಾಚೆಂ ಬಲಿದಾನ್ ಭಟಯ್ಲೆಂ. ಮಾ ಬೊನವೆಂಚರ್ ರೊಡ್ರಿಗಸಾನ್ ಆಪ್ಲ್ಯಾ ಶಿಕವ್ಣೆಂತ್, “ಲೋಕಾನ್ ಆದರ್ಯ್ ಕುಟಮ್ ಬಾಂದುನ್ ಹಾಡುಂಕ್ ಉಲೊ ದಿಲೊ. ಆಧುನಿಕ್

ಸಂಸಾರಾಂತ್ ಶಿಕಪ್ ಆನಿ ಪ್ರಗತಿ ಚಡಿತ್ ಜಾಲ್ಲ್ಯಾ ತರೀ, ಜಿವಿತಾಚಿಂ ಮೊಲಾಂ ಚಡಿತ್ ಮಾಪಾನ್ ಫುಲೊನ್ ಯೆಂವ್ಚೆಂ ಗರ್ಜೆಂಚೆಂ ಜಾವ್ನಾಸಾ. ಕುಟ್ಮಾಂತ್ ಅವಿಶ್ವಾಸ್ಪಣ್, ಗ್ರೇಸ್ತಕಾಯ್, ಆನಿ ಹಾಂಕಾರ್, ಕುಟ್ಮಾಂ ಬೆಸಾಂ ಕರ್ತಾ. ತಶೆಂ ಜಾಲ್ಲ್ಯಾನ್ ಆಧುನಿಕ್ ಕಾಳಾರ್ ಕಾಜಾರಿ ಚೊಡ್ಯಾಂ ಥಂಯ್ ಎಕ್ವಟ್ ಉಣೊ ಜಾಲಾ, ಜವಾಬ್ದಾರಿ ಉಣೆ ಜಾಲ್ಯಾ. ಕುಟ್ಮಾಂನಿ ವಿಚ್ಛೇದನ್ ಚಡ್ಲಾಂ. ತ್ಯಾ ದೆಕುನ್ ಹರ್ ಏಕ್ ಕುಟ್ಮಾನ್ ದೆವಾಚೆಂ ಭಕ್ತಿಪಣ್, ವಿಶ್ವಾಸ್, ಎಕಾಮೆಕಾ ಭೋಗ್ಗಣೆ, ಆಸೊನ್ ಸಮರ್ಪಿತ್ ಜಿಣಿ ರುತಾ ಕೆಲ್ಯಾರ್ ಆಮ್ಚಿಂ ಕ್ರಿಸ್ತಾಂವ್ ಕುಟ್ಮಾಂ ಆದರ್ಯ್ ಜಾತೆಲಿಂ. ಸಾಂತ್ ಆಂತೋನ್ ಹರೈಕಾ ಕುಟ್ಮಾಂಕ್ ಬೆಸಾಂವ್ ಘಾಲುಂದಿ. ಭುರ್ಗ್ಯಾಂಕ್ ಚಡಿತ್ ಶಿಕಪ್ ಸಾಂಗಾತಾ ಬರಿಂ ಮೊಲಾಂ ತಾಂಚೆ ಥಂಯ್ ರುತಾ ಕರುಂದಿತ್” ಮ್ಹಣ್ ಉಲೊ ದಿಲೊ.

ಡಿಸ್ಪಿಂಕ್ಷನ್ ವಿಜೇತಾಂಕ್ ಸನ್ಮಾನ್: ಮಿಸಾ ಉಪ್ರಾಂತ್ ಎಸ್.ಎಸ್.ಎಲ್.ಸಿ, ಪಿಯುಸಿ ಆನಿ ಡಿಗ್ರಿಂತ್ ಅಧಿಕ್ ಅಂಕ್ ಜೊಡ್ಲಲ್ಲ್ಯಾ ಫಿರಗ್ಜೆಚ್ಯಾ ಕ್ಷೇವಿ ಕ್ಯಾರಲ್ ಗೊನ್ನಾಲ್ವಿಸ್, ಕ್ಲೀಜಾ ಗೊನ್ನಾಲ್ವಿಸ್, ರೊವಿನಾ ಗೊನ್ನಾಲ್ವಿಸ್, ಐರಲ್ ಕ್ಯಾರಲಿನಾ ಡಿಸೊಜಾ, ಮಾರಿಯೆಟ್ ಪಾಯ್ಸ್, ಪ್ರೀಮಾ ಫೆರ್ನಾಂಡಿಸ್, ಅಮಿತಾ ಲೋಬೊ, ಆಶ್ಲಿನ್ ಮಚಾದೊ, ಡೇಲನ್ ಮಸ್ಕರೇನ್ಸಸ್, ಮಾರ್ಸಲ್ ಲಸ್ರಾದೊ, ಶೇನ್ ಡಿಸೊಜಾ, ಪ್ರಿನ್ಸಿ, ವೆರಿನಾ ಆವ್ರಿನ್ ಡಿಸೊಜಾ ಹಾಂಕಾ ಶಾಲೊ ಫಾಲ್ಸ್ ಸನ್ಮಾನ್ ಕೆಲೆಂ.

ಫೆಸ್ತಾಚೆಂ ಜೆವಾಣ್: ಸಾಂತ್ ಅಂತೋನ್ ಫೆಸ್ತಾ ದಿಸಾ ಮಿಸಾರ್ ಹಾಜರ್ ಜಾಲ್ಲ್ಯಾ ಸರ್ವ್ ಲೊಕಾಕ್ ಜೆವ್ಣಾಚಿ ವೆವಸ್ತಾ ಆಸಾ ಕೆಲ್ಲಿ. ಬನ್ನೂರ್, ಪುತ್ಸೂರ್, ಮರೀಲ್ ತಶೆಂ ಹಾಜರ್ ಜಾಲ್ಲ್ಯಾ ಸರ್ವಾಂನಿ ಜೆವಾಣ್ ಸ್ವೀಕಾರ್ ಕೆಲೆಂ. ಸರ್ವ್ ಗುರ್ಕಾರ್, ಸಾಂ. ವಿಶೆಂತ್ ಪಾವ್ಲ್ ಸಭಾ, ಯುವಜಣಾಂಚ್ಯಾ ಸಂಘಾಚೆ ಸಾಂದೆ, ಫಿರಗ್ಜೆ ಗೊವ್ಳಿಕ್ ಮಂಡಳಿಚೆ ಸಾಂದೆ, ಫಿರಗ್ಜೆ ಯಾಜಕ್, ಸಹಾಯಕ್ ಯಾಜಕ್, ಉಪಾಧ್ಯಕ್ ಇನಾಸ್ ಗೊನ್ನಾಲ್ವಿಸ್, ಕಾರ್ಯದ್ರಿ ಶ್ರೀಮತಿ ವಿಲ್ಮಾ ಗೊನ್ನಾಲ್ವಿಸ್ ಹಾಣಿಂ ಸಾಂಗಾತಾ ಮೆಳೊನ್ ಕಾರ್ಯೆಂ ಸುದಾರ್ಲಿಲೆಂ. ❖

ವರ್ರಿ: ಇನಾಸ್ ಗೊನ್ನಾಲ್ವಿಸ್.

ಕ್ರಿಕೆಟ್

ಕ್ರಿಕೆಟ್ ಹುಚ್ಚು ತಲೆಯನ್ನು ಹೊಕ್ಕ ದಿನಗಳಲ್ಲಿ ಕನಸುಗಳಲ್ಲಿಯೂ ಕ್ರಿಕೆಟ್ ಮಾತ್ರ ತುಂಬಿತ್ತು. ಐದು ರೂಪಾಯಿಯ ನೀಲಿ ಕಲರಿನ ರಬ್ಬರ್ ಬಾಲ್.

ಮರದ ಹಲಗೆಯಿಂದ ಸ್ವತಃ ನಿರ್ಮಿಸಿದ ಬ್ಯಾಟ್. ಅದಕ್ಕೆ ಸೈಜ್ ಪೆನ್ನ್‌ನಿಂದ ಬರೆದ ಮೂರಕ್ಷರ - MRF.

ಆಟಗಾರನ ಸಾಮರ್ಥ್ಯಕ್ಕೆ ಅನುಗುಣವಾಗಿ ಬರೆದ ಹೊಸ ಹೊಸ ಕ್ರಿಕೆಟ್ ನಿಯಮಗಳು.

ಅಲ್ಲಿ LBWಗೆ ಯಾವುದೇ ಸ್ಥಾನವಿರಲಿಲ್ಲ.. ಸಿಕ್ಸರ್‌ಗಳು ನಿಯಂತ್ರಿಸಲ್ಪಟ್ಟಿದ್ದವು...

ಮೊದಲು ಬ್ಯಾಟ್ ಮಾಡಿದವನಿಗೆ ಮೊದಲು ಬಾಲ್ ಎಸೆಯುವ ಅವಕಾಶವಿರಲಿಲ್ಲ.

ಬಲಗೈ ದಾಂಡಿಗರಾಗಿ ರೆಡಿ ಮಾಡಿದ ಫಿಚ್‌ಗಳಲ್ಲಿ ಬ್ಯಾಟ್ ಬೀಸಲು ಪರದಾಡುತ್ತಿದ್ದ ಒಬ್ಬ ಎಡಗೈ ದಾಂಡಿಗ ಎಲ್ಲಾ ಟೀಮಿನಲ್ಲಿಯೂ ಇದ್ದ.

ತೆಂಗಿನ ತೋಟದತ್ತವೂ, ಗೋಡೆಗಳ ಆಚೆಗೂ ದಾಟದೆ ಅವನು ಗಳಿಸಿದ ಬೌಂಡರಿಗಳಾಗಿತ್ತು ಬ್ಯಾಟಿಂಗ್ ಶೈಲಿ.

ಎಲ್ಲಾ ಕಡೆಗಳಲ್ಲಿಯೂ ಇರುತ್ತಿದ್ದರು. ಒಬ್ಬ ಸೆಲ್ಫಿಸ್ಟ್ ಮತ್ತು ಒಬ್ಬ ಜಗಳಗಂಟಿ.

ಔಟ್ ಆದರೂ ಒಪ್ಪಿಕೊಳ್ಳಲು ತಯಾರಾಗದ ಒಬ್ಬ.

ಎಲ್ಲಾ ಓವರಿನಲ್ಲಿಯೂ ಒಂದು ಬಾಲ್ ಕಮ್ಮಿ ಎಸೆದು ಕೂಡ ಅದಕ್ಕಾಗಿ ತರ್ಕಿಸುವ ಒಬ್ಬ.

ಸ್ವಂತ ಟೀಮಿನ ಕ್ಯಾಚ್ ಬೇಕಂತಲೇ ಬಿಡುತ್ತಿದ್ದ ಒಬ್ಬ ವಿಕೆಟ್ ಕೀಪರ್.

ಅದು ಬ್ಯಾಟನ್ನು ಮುಟ್ಟಲಿಲ್ಲವೆಂದು ಸುಮ್ಮನೆ ಬ್ಯಾಟಿನ ಹಿಡಿಯನ್ನು ಅಲ್ಲಾಡಿಸಿ ಶಬ್ದವನ್ನು ಕೇಳಿಸುವ ಬ್ಯಾಟ್ಸ್‌ಮ್ಯಾನ್..

ಇವನು ಹೇಗಾದರೂ ಒಮ್ಮೆ ಔಟಾದರೆ ಸಾಕೆಂದು ಪ್ರಾರ್ಥಿಸುವವನೊಬ್ಬನು..

ಲಾಸ್ಟ್ ಬಾಲ್‌ನಲ್ಲಿ ಸಿಂಗಲ್ ರನ್ ತೆಗೆದರೆ ನಾನು ಓಡಲ್ಲ ಎಂದು ಹೇಳುತ್ತಾ ಕ್ರೀಸ್‌ನಲ್ಲಿ ಕುಳಿತುಕೊಳ್ಳುವ Non striker..

ಕ್ಯಾಮರಗಳು ಸೆರೆ ಹಿಡಿಯದೆ ಹೋದ ಅದ್ಭುತವಾದ ಪೀಲ್ಡಿಂಗ್‌ಗಳು.. ಡೈವಿಂಗ್ ಕ್ಯಾಚುಗಳು..

ತರ್ಕಗಳು... ಹಲವು ರನ್ ಔಟುಗಳ ಕುರಿತಾಗಿತ್ತು..

ಸಂಶಯಾಸ್ಪದವಾದ ಔಟುಗಳನ್ನು ಒಮ್ಮೆಯೂ ಸಮ್ಮತಿಸಿದ ಚರಿತ್ರೆಯಿಲ್ಲ!

ತರ್ಕಿಸುವ ಸಮಯದಲ್ಲಿ ಟೀಮಿನ 'ಸತ್ಯಸಂಧ'ನು ಬೆರಳೆತ್ತಿ ಔಟೆಂದು ಹೇಳಿದರೆ ಮತ್ತೆ ಕ್ರೀಸ್ ಬಿಡದೆ ಬೇರೆ ಮಾರ್ಗವಿರಲಿಲ್ಲ..

ಮಳೆ ಬಂದು ನೆನದ ಪಿಚ್‌ನ್ನು ಸರಿಪಡಿಸಲು ಕಾಣಿಸುತ್ತಿದ್ದ ಶೃದ್ಧಿಯನ್ನು ಬೇರೆ ಯಾವ ಕೆಲಸದಲ್ಲಿಯೂ ತೋರಿಸಲಿಲ್ಲ.

ಬ್ಯಾಟಿಂಗ್ ಮುಗಿಸಿ ಅಂಗಡಿಯತ್ತ ಹೋಗಲಿಕ್ಕಿದೆ ಎಂದು ಹೇಳಿ ಪೀಲ್ಡಿಂಗ್ ಮಾಡದೆ ನುಣುಚಿಕೊಳ್ಳುತ್ತಿದ್ದ ಬಿರುದುದಾರಿಗಳೂ ಇದ್ದರು.

ಒಡೆದ ಬಾಲುಗಳು, ಚಿಂದಿ ಉಡಾಯಿಸಿದ ಕಿಟಕಿಗಳು ಕೆಲವೊಮ್ಮೆ ಮರುದಿನದ ಆಟಗಳನ್ನು ರದ್ದುಪಡಿಸಿದ್ದಿದೆ.

ಬಾಲ್ ಕಂಪೌಂಡಿನ ಎತ್ತರದಲ್ಲಿ ಹಾರುವಾಗ ಮೈದಾನ ಖಾಲಿಯಾಗುತ್ತಿತ್ತು.

ಹಲವರು ಓಡಿ ಮನೆಯನ್ನು ತಲುಪಿಯಾಗುತ್ತಿತ್ತು.

ಬೌಂಡರಿ ಲೈನಲ್ಲಿ ಕ್ಯಾಚ್ ಹಿಡಿದು ಮುಂದೆ ಬಂದು ಪ್ರೀಯಾಗಿ ನಿಂತು ತೋರಿಸುತ್ತಿದ್ದವು.

ಯಾರದ್ದೋ ಕಾಲು ತಾಗಿದ ಪಾದದ ಗುರುತನ್ನು ತೋರಿಸಿ ಪ್ರೇಕ್ಷಕರು ಸಿಕ್ಸರ್ ಎಂದು ಘೋಷಿಸುತ್ತಿದ್ದರು..

ಇದೆಲ್ಲವೂ ಆ ದಿನದ ಎಂದಿನ ಆಟಗಳಲ್ಲಿ ಕೆಲವೊಂದು ಮಾತ್ರ.

ಬಿಸಿಲು, ಮಳೆಯನ್ನು ಲೆಕ್ಕಿಸದೆ, ಆವೇಶ ತುಂಬಿದ ಹೋರಾಟಗಳಿಗೆ ವಿದಾಯವನ್ನು ಕೋರುವ ಚೆಂಡು ಪೊದೆಗಳಲ್ಲಿಯೂ,

ಕಂಪೌಂಡುಗಳೆಡೆಯಲ್ಲಿಯೂ ಅವಿತು ಕುಳಿತುಕೊಳ್ಳುತ್ತಿತ್ತು.

ಅದೂ ನಾವು ಉತ್ತಮ ಫಾರ್ಮಿಗೆ ಬರುವಾಗ..

ಬಾಲ್ಯ ಅದೆಷ್ಟು ಸುಮಧುರ ನೆನಪುಗಳ ಸರಮಾಲೆ!?

ನೆನಪುಗಳಲ್ಲಿ ಹಚ್ಚಹಸಿರಾಗಿ ನಿಂತ ಮೈದಾನಗಳಲ್ಲಿ ಹಲವು ಇವತ್ತು ನಾಮಾವಶೇಷವಾಗಿವೆ.

ಕಟ್ಟಡಗಳು ಮಣ್ಣಿನ ಮೇಲೇರಿದಾಗ ಆ ಸ್ಮಾರಕಗಳು ಬರೀ ನೆನಪುಗಳು ಮಾತ್ರವಾಯಿತು.

ಆದರೆ, ನೆನಪುಗಳಿಗೆ ಮರಣವಿಲ್ಲವಲ್ಲ..

ಅದೆಂಥ ಸುಡುಬಿಸಿಲು ಇದ್ದರೂ ನಮ್ಮ ಮನಸ್ಸಿನಲ್ಲಿ ಇವುಗಳು ತಂಪಾಗಿ ಅಚ್ಚಳಿಯದೆ ನಿಲ್ಲುತ್ತವೆ.

ನನ್ನೆಲ್ಲಾ ಕ್ರಿಕೆಟ್ ಪ್ರೀಯ ಸ್ನೇಹಿತರಿಗೂ ಸಮರ್ಪಣೆ..



ಹೆನ್ರಿ ಮಸ್ಕೇನ್ಸ್.. Via email

ಆಮಿ ಬೂಕ್ ವಾಚ್ಯಾಂ

ನವೆಂ ಶಿಕ್ವಾ ವರಸ್ ಸುರು ಜಾಲಾಂ. ಥೊಡಿಂ ಭುರ್ಗಿಂ ಮಿಶೆನ್ ಇಸ್ಕೂಲಾಕ್ ಗೆಲ್ಯಾಂತ್ ತರ್, ಥೊಡಿಂ ಆಳ್ವಾಯೆನ್, ಒತ್ತಾಯೆಕ್ ಲಾಗುನ್ ವಾ ರಡೊನ್ ಇಸ್ಕೂಲಾಕ್ ಗೆಲ್ಯಾಂತ್. ಮ್ಹಾಕಾಯೀ ಮ್ಹಜ್ಯಾ ಲ್ಹಾನ್‌ಪಣಾಚೊ ಉಡಾಸ್ ಯೆತಾ. ನವೆಂ ಯುನಿಫಾರ್ಮ್ ಬೇಗ್, ಸತ್ರಿ, ವ್ಹಾಣೊ, ಭುತಿ ಕಾಣ್ವೆವ್ನ್ ಪಾವ್ತಾಂತ್ ಇಸ್ಕೂಲಾಕ್ ವೆಚಿ ತಿ ಸ್ಪೆಲ್ ಕಸಲೆಂ ವಾ! ವಾ! ಮ್ಹಣ್ಣೆತ್.

ಮ್ಹಾಕಾ ಲ್ಹಾನ್ ಆಸ್ತಾನಾ ಪಾಠ ಬೂಕ್ ಆನಿ ನೋಟ್ಸ್ ಬೂಕ್ ಸೊಡ್ನ್ ಕಾಣಿಯೆ ಬೂಕ್ ವಾಚ್ಚೆಂ ಮ್ಹಳ್ಯಾರ್ ಜಾಲೆಂ. ಪ್ರಾಯ್ಕಿಂತ್ ಆಸ್ತಾನಾಂ ಭುರ್ಗ್ಯಾಂಕ್ ವಾಚುಂಕ್ ಪ್ರೇರಿತ್ ಕರ್ಚ್ಯಾ ಖಾತಿರ್ ಏಕ್ ಯೊಜನ್ ಇಸ್ಕೂಲಾಂತ್ ಕೆಲ್ಲೆಂ. ಆನಿ ತ್ಯಾ ಖಾತಿರ್ ವರಗಣಿ ಬಾಂದ್‌ಲ್ಲ್ಯಾಂಕ್ 'ಚಂಪಕ್' ಮ್ಹಳ್ಳೊ ಏಕ್ ಬೂಕ್ ಹಾಡ್ನ್ ದಿತಾಲಿಂ. ತೆದಾಳಾ ಕ್ಲಾಸ್‌ಮೇಟ್ಸ್‌ನಾಂ ಮದೆಂ ಸ್ಪರ್ಧೊ ಜಾತಾಲೊ. 'ಕೊಣ್ ಬೂಕ್ ವಾಚುನ್ ಪಯ್ಲೆಂ ಮುಗ್ಗಿತಾ ಆನಿ ದುಸ್ರ್ಯಾ ದಿಸಾ ಯೇವ್ನ್ ಬುಕಾಂತ್ಲೊ ಕಾಣಿಯೊ ಸಾಂಗ್ತಾ' ಮ್ಹಣ್. ತ್ಯಾ ಖಾತಿರ್ ಆಮಿ ಹರೈಕಾ ಮಯ್ನಾಂತ್ 'ಚಂಪಕ್' ಕೆದಾಳಾ ಮೆಳ್ತಾ ಮ್ಹಣ್ ರಾಕೊನ್ ರಾವ್ತಲ್ಯಾಂವ್. 'ಚಂಪಕ್' ಹಾತಾಕ್ ಮೆಳ್‌ಲ್ಲ್ಯಾ ದಿಸಾ ಘರಾ ಯೇವ್ನ್ ವೆವೆಗಿಂ ಹೊಮ್‌ವರ್ಕ್ ಕರ್ನ್ 'ಚಂಪಕ್' ವಾಚ್ಚೆಂ ಕಾರ್ಯೆಂ ಸುರು. ಪಾಠ್ ಬುಕಾ ಮದೆಂ 'ಚಂಪಕ್' ದವರ್ಟೆಂ ಆನಿ ವಾಚ್ಚೆಂ. ಮಮ್ನಿ ಮದೆಂ ಮದೆಂ ಯೆತಾನಾ ಪಾಠ್ ಬುಕಾಚೆಂ ಪಾನ್ ಪರುಂಚೆಂ ಆನಿ ಪಾಠ್ ವಾಚ್ತಾಂ ಮ್ಹಣ್ ನಾಟಕ್ ಕರ್ಚೆಂ. ಮಮ್ನಿ ಗೆಲ್ಲ್ಯಾ ತಕ್ಯಾಣ್ 'ಚಂಪಕ್' ಸುರು. ತಶೆಂಚ್ ಹಾಯ್ಸ್ಕೂಲಾಂತ್ ಆಸ್ತಾನಾ ಪಿ. ಟಿ. ಪಿರೇಡ್ ಆಸ್‌ಲ್ಲಿ. ಪಾವ್ಲಿಲ್ಯಾ ದಿಸಾಂನಿ ವ್ಹಾಳೊ ಪಾವ್ನ್ ಆಯ್ಲ್ಯಾರ್ ಮಯ್ಲಾನಾಕ್ ವಚೊಂಕ್ ನಾತ್ಲೆಂ. ತ್ಯಾ ಪಿರಡಿಕ್ ಲೈಬ್ರರಿ ಥಾವ್ನ್ ಬೂಕ್ ಹಾಡ್ನ್ ಕ್ಲಾಸಿಂತ್ ವಾಂಟ್ತಾಲಿಂ. ಆಮಿ ಬಸೊನ್ ಆಮ್ಕಾಂ ದಿಲ್ಲೊ ಬೂಕ್ ವಾಚಿಜೆ ಆಸ್‌ಲ್ಲೆಂ. ಮಸ್ತ್ ಥರಾಂಚೆ ಬೂಕ್ ಮೆಳ್ತಾಲೆ. ಪುಣ್ ಕಾಣಿಯೆ ಬೂಕ್ ಮೆಳ್ಳೊಂಕ್ ವ್ಹಡ್ ಸಾಹಾಚ್ ಕರಿಜೆ ಪಡ್ತಾಲೆಂ. ಕಾಣಿಯೆ ಬೂಕ್ ಮ್ಹಾಕಾ ಜಾಯ್ ಮ್ಹಾಕಾ ಜಾಯ್ ಮ್ಹಣ್ ಕ್ಲಾಸ್‌ಮೇಟ್ಸ್‌ನಾಂ ಮದೆಂ ಲಡಾಯ್ ಜಾಲ್ಲಿಯೀ ಆಸಾ. ಎಕಾ ಸ್ಪರ್ಧ್ಯಾಂತ್ ಇನಾಮಾ ರುಪಾರ್ ಮ್ಹಾಕಾ ದೋನ್ ಬೂಕ್ ಮೆಳ್‌ಲ್ಲೆ. ಆತಾಂಯ್ ತೆ ಬೂಕ್ ಹಾವೆಂ ಸಾಂಬಾಳ್ನ್ ದವರಲ್ಯಾಂತ್.

ಆತಾಂ ಬುಕಾಂಚೊ ವಿಶಯ್ ಕಿತ್ಯಾಕ್ ಆಯ್ಲೊಗೀ ಮ್ಹಳ್ಯಾರ್, ಆತಾಂಚ್ಯಾ ದಿಸಾಂನಿ ಬೂಕ್ ವಾಚ್ಚೊ ಹವ್ಯಾಸ್

ಜುಜೊಶೀಲ ಮಿನೇಜಸ್, ಮುಕ್ತಂಪಾಡಿ.



ಉಣೊ ಜಾಯಿತ್ತ್ ಆಯ್ಲಾ. ವಿಶೇಶ್ ಜಾವ್ನ್ ಭುರ್ಗ್ಯಾಂ ಆನಿ ಯುವಜಣಾಂ ಥಂಯ್. ಇಸ್ಲಾಮಾಬಾದಾಚ್ಯಾ ವಿವಿಂತ್ ಶಿಕ್ಯಕ್ ಜಾವ್ನ್ ಆಸ್ಚೊ ಲೇಕಕ್ ಆನಿ 'ಬ್ಲಾಗರ್' ಖಾಲಿದ್ ಶೇಖಾಚೆಂ ಏಕ್ ಲೇಕನ್ 'ಉದಯವಾಣಿ'ಂತ್ 'ವಿದ್ಯಾರ್ಥಿಗಳೆಕೆ ಪುಸ್ತಕವನ್ನು ಓದುವುದಿಲ್ಲ?' ಮ್ಹಳ್ಯಾ ಶಿರೋನಾಮಾ ಖಾಲ್ ಆಯಿಲ್ಲೆಂ. ತಾಂತುಂ ತೊ ಆತಾಂಚ್ಯಾ ಶಿಕ್ಣಾಂತ್ ಆನಿ ಆದಿಂ ಆಸ್‌ಲ್ಲ್ಯಾ ಶಿಕ್ಣಾಂತ್ ಆಸ್ಚೊ ತಫಾವತ್ ದಾಕ್ಲ್ಯಾ ಸವೆಂ ವಿವರಿತಾ. ಖಿಂಚ್ಯಾಯೀ ಎಕಾ ವಿಶಯಾ ವಯ್ ಪ್ರೊಜೆಕ್ಟ್‌ವರ್ಕ್ ವಾ ಎಸಾಯ್ಸ್‌ಮೆಂಟ್ ಕರುಂಕ್ ಆಸಾ ಜಾಲ್ಯಾರ್, ಆಮಿ ಸಟ್ಪ ಕರ್ನ್ 'ಗೂಗಲ್'ಂತ್ ಸೊದ್ತಾಂವ್ ಆನಿ ಜಾಯ್ ಜಾಲ್ಲಿ ಮಾಹೆತ್ ಕಾಡ್ನ್ ಆಮ್ಚೆಂ ಕಾಮ್ ಮುಗ್ಗಿತಾಂವ್. ಜೆದ್ನಾ Gadgets (ಕಂಪ್ಯುಟರ್, ಇಂಟರ್‌ನೆಟ್, ಸ್ಮಾರ್ಟ್‌ಫೋನ್ ಇತ್ಯಾದಿ) ವಾಪಾರ್ ಉಣೊ ಆಸ್ತಾನಾ ಆಮಿ ಲೈಬ್ರರಿಕ್ ವಚುನ್ ಹಜಾರ್ ಹಜಾರ್ ಬುಕಾಂ ಮದೆಂ ಸೊದುನ್ ಸೊದುನ್ ಖಿಂಚೊ ಬೂಕ್ ಆಮ್ಕಾಂ ಚಡಿತ್ ಮಾಹೆತ್ ದಿತಾ ಮ್ಹಣ್ ಪಳೆವ್ನ್ ಘಂಟೊ ಭರ್ ಅಧ್ಯಯನ್ ಕರ್ನ್, ವಿಶಯಾಚ್ಯಾ ಗುಂಡಾಯೆಕ್ ವಚುನ್ ಆಮ್ಚೆಂ ಎಸಾಯ್ಸ್‌ಮೆಂಟ್ ತಯಾರ್ ಜಾತಾಲೆಂ. ಕಶ್ಟ್ ಕಾಡ್ನ್, ಸೊಸ್ತಿಕಾಯೆನ್ ಆಮ್ಚೆಂ ಕಾಮ್ ಜಾತಾಲೆಂ. ದೆಕುನ್ ಲೇಕಕ್ ಮ್ಹಣ್ತಾ "ಆಜ್ ಆಮಿ 'syllabus centered' ಜಾಲ್ಯಾಂವ್ ಕೇವಲ್ ಸಿಲೆಬಸಾಂತ್ ಕಿತೆಂ ಆಸಾ ತಿತ್ಲೆಂ ಮಾತ್ ಆಮ್ಕಾಂ ಜಾಯ್. ತಾಚೆ ಭಾಯ್ ಆಸ್ಚಿ ಜಾಣ್ವಾಯ್, ಬೂಕ್ ಆಮ್ಕಾಂ ನಾಕಾ ಜಾಲ್ಯಾತ್. ದೆಕುನ್, ಎಕಾ ಭುರ್ಗ್ಯಾಚಿ ಸರ್ರತೋಮುಖ್ ಅಭಿವೃದ್ಧಿ ಜಾಯ್ ತರ್, ಇಸ್ಕೂಲಾಚ್ಯಾ ಬುಕಾಂ ಸವೆಂ ಹೆರ್ ಬೂಕ್ ವಾಚುನ್ ಜಾಣ್ವಾಯ್ ಆಪ್ಣಾಂವ್ಚಿ ಗರ್ಟೆಚೆಂ".

ಡಿಜಿಟಲ್ ಕ್ರಾಂತಿ Digital Revolution ಉಪ್ರಾಂತ್ ಬುಕಾಂಕ್ 'ಮೋಲ್' ನಾ ಜಾಲಾಂ ಮ್ಹಣ್ಣೆತ್. ಕಿತ್ಯಾಕ್ ಮ್ಹಳ್ಯಾರ್ ಹಜಾರಾಂನಿ 'ಎಪ್ಪಿಕೇಶನ್ಸ್' ವಾ Apps ಮ್ಹಣ್ತಾಂವ್ ತಿಂ ಮೆಳ್ತಾತ್. Download ಕೆಲ್ಯಾರ್ ಜಾಲೆಂ. ಜಾಯ್ ಜಾಲ್ಲೆ ಬೂಕ್ ಎಕಾ ಪಡ್ಡಾರ್ ಹಾಜಿರ್ ಜಾತಾತ್. ಇಂಟರ್‌ನೆಟ್ ಆಸ್ಚ್ಯಾರ್ ಜಾಲೆಂ. ಕಿತ್ಲೆಂ ವಾಚ್ತಾಂವ್ ಮ್ಹಳ್ಳೆಂ ಕಳಿತ್ ನಾ. ತಂತ್‌ಗ್ಯಾನಾಂತ್ ಕಿತ್ತಿಯೀ

ಪ್ರಗತಿ ಜಾಂವ್ವಿ. ಪುಣ್ ಹಾತಾಂತ್ ಏಕ್ ಬೂಕ್ ಘೆವ್ನ್ ವಾಚ್ಚಾಂತ್ ಮೆಳ್ಳಿ ಮಜಾ, ಸಂತೋಸ್ ಆತಾಂಚ್ಯಾ Gadgets ಂತ್ ಮೆಳ್ಳಾ ತೆಂ ಖಂಡಿತ್ ಮ್ಹಣ್ ಮ್ಹಾಕಾ ಭೊಗ್ತಾ. ತಶೆಂಚ್ ಬೂಕ್ ಇನಾಮ್ ಜಾವ್ನ್ ದಿಂವ್ಚೆಂ ವಾ ಮೆಳ್ಚೆಂ ಬಾರಿಚ್ ಅಪೂಪ್ ಮ್ಹಣ್ಣೆತ್. 'ಕಾಲವನ್ನು ತಡೆಯೋರು ಯಾರೂ ಇಲ್ಲ' ಮ್ಹಣ್ತಾತ್ ತಶೆಂ ವರಾಂ ಗೆಲ್ಲಾ ಪರಿಂ ನವಿಂ ನವಿಂ ಆವಿಶ್ಕಾರಾಂ ಜಾತಾತ್. ಆಮ್ಕಾಂ ಜಾಯ್ ಆಸ್ಲೆಂ ವಿಂಚ್ಚೆಂ ಹಕ್ ಆಮ್ಕಾಂ ಆಸಾ. ಬುಕಾಂಚ್ಯಾ ಸಂಸಾರಾಂತ್ ರಿಗ್ಲಾರ್ ಗೊಂದೊಳ್

ಜಾತಾ. ಖಿಂಚೊ ಬೂಕ್ ವಾಚ್ಚೊ ವಾ ಸೊಡ್ಚೊ ಮ್ಹಣ್ ಕಳಾನಾ. ಆಮ್ಚ್ಯಾ ರುಚಿ ತೆಕಿದ್ ಬುಕಾಂಚಿ ವಿಂಚಂವ್ಣಾ ಕರ್ಚೆಂ ಆಮ್ಚ್ಯಾ ಹಾತಾಂತ್ ಆಸಾ. ಹಾಂವೆಂ ಮಸ್ತ್ ಬೂಕ್ ವಾಚ್ಚಾಂತ್ ಆನಿ ಮ್ಹಜೆ ಮೊಗಾಚೆ ಲೇಕಕ್ ಜಾವ್ನಾಸಾತ್ ಖಾಲಿಲ್ ಗಿಬ್ರಾನ್, ಆಸ್ಕರ್ ವೈಲ್ಡ್, ಡೊ ಎ.ಪಿ.ಜೆ. ಅಬ್ದುಲ್ ಕಲಾಂ ಆನಿ ಎ.ಆರ್. ಮಣಿಕಾಂತ್. ಹಾಂಚಿ ಬೂಕ್ ಮ್ಹಾಕಾ ಪ್ರೇರಿತ್ ಕರ್ನ್ ನವ್ಯಾ ಹುರುಪಾಂತ್ ಭರೊಂಕ್ ಸಕ್ಲ್ಯಾತ್. ಬೂಕ್ ಸರ್ಪಾಂಚ್ಯಾ ಜಿಣ್ಯೆಚೊ ಏಕ್ ಅವಿಭಾಜ್ಯ ಅಂಗ್ ಜಾಂವ್ವಿ ಮ್ಹಣ್ ಆಶೆತಾಂ.



ರಜಾ ಆನಿ ಸಜಾ

ಆದಿಂ,

ಮಾರ್ಚಾಂತ್ ಪರಿಕ್ಯಾ ಜಾಲ್ಗಿಚ್ ಭುರ್ಗಿಂ ಜಾತಾಲಿಂ ಸುಡ್ನಡಿತ್ ಗುಡೆ, ರಾನಾಂ ಭೊಂವ್ತಾಲಿಂ, ಕಾಜು-ಬಿಯೊ ಚೊರ್ತಾಲಿಂ ಫಾಂಟ್ಯಾ ಸಮೇತ್ ಆಸ್ಲಿಂ ಕಾಮಾಂ ತೆದ್ನಾ ಸಬಾರ್, ಖೊಲಿ ಆರಾಂವ್ಕ್, ಪಾವ್ಲಾಕ್ ವೊರ್ಡಿ ತಯಾರ್ ಕರುಂಕ್ ಆಂಬೆ, ಪಣಸ್, ಜಾಂಬ್ಯಾಂ, ಬೆಣ್ಣಾಂ ಆನಿ ಕಿತೆಂ ಕಿತೆಂ ಹೆಂ ಸಗ್ಳೆಂ ಖಾವ್ನ್ ಪೊಟ್ ಉರಾನಾತ್ಲೆಂ ರಿತೆಂ ಸಾಂಜೆಚ್ಯಾ ವೆಳಾರ್ ಪಿಡೆ ಕಾಣ್ವೆವ್ನ್ ಧಾಂವ್ತಾಲೆ ಕ್ರಿಕೆಟ್ ಖೆಳೊಂಕ್ ಬೊಲ್ವೆಮಾರಾಂತ್ ತೆದಾಳಾ ನಾತ್ಲಿ ಪುರಾಸಣ್, ಭೊಗ್ತಾಲಿಂ ರಜಾ ಮಜೆಂತ್.



ಆತಾಂ,

ಭುರ್ಗ್ಯಾಂಕ್ ರಜಾಗೀ ಸಜಾ ಮ್ಹಣ್ ಕಳಾನಾ, ರಜೆರ್ ಸಯ್ತ್ ಆಸ್ತಾತ್ ಟ್ಯುಶನಾ ಗುಡೆ ಚಡೊಂಕ್ ತಾಂಕಾನಾ, ಆಂಬೆ, ಪಣಸ್, ಜಾಂಬ್ಯಾಂ ರುಚಾನಾಂತ್ ಭುರ್ಗಿಂ ಘರಾ ಆಸ್ಲಾರೀ, 'ವಾಟ್ಸಪ್', 'ಫೆಸ್‌ಬುಕಾ'ರ್ ಮಗ್ನ್ ಸದಾಂ ನಾ ಹೆರಾಂ ಭುರ್ಗ್ಯಾಂ ಲಾಗಿಂ ಸಳಾವಳ್ ತಾಂಕಾಂ ಆತಾಂಚಿಂ ಭುರ್ಗಿಂ ಖಿಯ್ ಜಾಣಾಂತ್ ಆದ್ಲಿ ತಿ ರಜೆಚಿ ಮಜಾ!? ಆಧುನಿಕ್ ಸಂಸಾರಾಂತ್ಲಾ ವೊಡ್ನ್ ಧಾವ್ನ್ ಭಾಯ್ರ್ ಯೆನಾತ್ಲಾರ್ ಹಿ ರಜಾ ಜಾತೆಲಿ ತಾಂಕಾಂ ಸಜಾ



(ಆಧಾರಾನ್)





ಕಾಸ್ಪಿ ಕೆಕ್

ಮುನ್ಸಿಪಾಲಿಟಿ ಬಿಲ್ಡಿಂಗ್,
ಬಸ್ ಸ್ಟಾಂಡಾ ಲಾಗ್ನಾರ್, ಪುತ್ತೂರ್
ಫೋನ್ : 9731465150
9591306634
ರೋಶನ್ ಡಾಯಸ್

ಅತ್ಯಾಧುನಿಕ್ ಡಿಜಿಟಲ್ ಫೋಟೋ ಆನಿ ವಿಡಿಯೋ ಕ್ಯಾಮಾರಾ ಥಾವ್ನ್ ತುಮ್ಮಾ ಪುಟ್ಯಾಂತ್ ಚಲ್ಲ್ಯಾ ಖಿಂಚ್ಯಾಯ್ ಕಾರ್ಯಾಕ್ ತುಮ್ಮಾ ಮನ್ ಪಸಂದೆಚ್ಯೊ ತಸ್ವಿರೊ ಕಾಡುನ್ ಕಾರ್ಯೆಂ ಯಶಸ್ವಿ ಕರ್ನ್ ದಿತಾಂವ್.

ಫೋಟೋ-ವಿಡಿಯೋ
ಖಾತಿರ್ ಆಮ್ಕಾಂ ಸಂಪರ್ಕ್ ಕರಾ





ಕಂಪ್ಯೂಟರ್ ದಿಶ್ಟೆಚಿ ಸಮಸ್ತೆ

ಆಮ್ಚಾ ಸದಾಂಚ್ಯಾ ಜಿವಿತಾಂತ್ ಕಂಪ್ಯೂಟರಾಚೊ ಉಪೇಗ್ ಚಡ್ಲೆ ಸಾಂಗಾತಾ ದೊಳ್ಯಾಂಕ್ ಆನಿ ದಿಶ್ಟೆಕ್ ಲಗ್ನಿ ಜಾಲ್ಲೆ ಸಮಸ್ತೆ ಚಡ್ ಪಳೆಂವ್ಕ್ ಮೆಳ್ತಾತ್. ಕಂಪ್ಯೂಟರಾಚೆರ್ ದಿಸಾಚೊ ಜಾಯಿತ್ನೊ ವೇಳ್ ಕಾಮ್ ಕೆಲ್ಲ್ಯಾ ಉಪ್ರಾಂತ್ ದೊಳೆ ಹುಲೊಪ್ ಯೆತಾತ್, ಪಳೆತಾನಾ ಗಯ್ತಿಂ ಗಯ್ತಿಂ ದಿಸ್ತಾ, ತಕ್ಲೆ ಫಡ್ತಾ ವಾ ಗೊಮ್ಮಿ ದುಕ್ತಾ ತರ್ ಕಂಪ್ಯೂಟರಾ ವರ್ವಿಂ ಸಮಸ್ತೊ ಮ್ಹಣ್ ಸಾಂಗ್ತಾ. ಹ್ಯಾ ಸಮಸ್ತಾಂಕ್ ಕಂಪ್ಯೂಟರ್ ದಿಶ್ಟೆಚಿ ಸಮಸ್ತೆ (Computer Vision Syndrome) ಮ್ಹಣ್ ನಾಂವ್ ಆಸಾ. ಅಸಲ್ಯಾಂನಿ ಕಂಪ್ಯೂಟರಾಚೆರ್ ಕಾಮ್ ಕರ್ಚೆಂ ರಾವಂವ್ಚಿ ಗರ್ಜ್ ನಾ. ಸಮಸ್ತೊ ಆಸ್ಲಲ್ಯಾ ತಶೆಂಚ್ ಕಂಪ್ಯೂಟರಾಚೆರ್ ಕಾಮ್ ಕರ್ತಲ್ಯಾ ಹೆರಾಂನಿ ಧೊಡಿ ಚತ್ರಾಯ್ ಸಾಂಬಾಳ್ತಾರ್ ಹೊ ಸಮಸ್ತೊ ಆಡಾವ್ತಾ.

1. ಉಜ್ವಾಡ್ ಆನಿ ಕಿರ್ಣಾಂ:

ಕಂಪ್ಯೂಟರಾಚೊ ಮೊನಿಟರ್ (ವಾ ಸ್ಕ್ರೀನ್) ಚಡ್ ತೀಕ್ಲೊ ಉಜ್ವಾಡ್ ಪಡ್ಲಾ ಸುವಾತೆರ್ ಆಸಾನಾಯೆ. ಸ್ಕ್ರೀನಾಚ್ಯಾ ಶೀದಾ ವಯ್ರ್ ಥಾವ್ನ್ ಉಜ್ವಾಡ್ ಪಡ್ಲೆ ಪರಿಂಯ್ ಆಸಾನಾಯೆ. (ಮೊನಿಟರಾಚಿ ವಯ್ರ್ ಟೆಬಲ್ ಲ್ಯಾಂಪ್ ದವರ್ನ್ ಸ್ಕ್ರೀನಾಚೆರ್ ಶೀದಾ ಉಜ್ವಾಡ್ ಪಡೊಂಕ್ ಅವ್ಕಾಸ್ ಕರಿನಾಯೆ) ವಾ ಮೊನಿಟರ್, ಪಡ್ಲೊ ಫಾಲಿನಾತ್ ಲ್ಲಾ ಜನೇಲಾಂ ಸರ್ವಿಂ ದವರಿನಾಯೆ. ಅಶೆಂ ಭಾಯ್ಲೊ ಉಜ್ವಾಡ್ ಸ್ಕ್ರೀನಾಚ್ಯಾ ಉಜ್ವಾಡಾ ಪ್ರಾಸ್ ವಿಶೇಸ್ ಚಡ್ ಆಸ್ಲಲ್ಯಾ ದೊಳ್ಯಾಂಕ್ ಭೊರ್ ಪಡ್ತಾ. ಕಂಪ್ಯೂಟರ್ ದವರ್ ಲ್ಲಾ ಸುವಾತೆಚೊ ಉಜ್ವಾಡ್ ಕಂಪ್ಯೂಟರಾಚ್ಯಾ ಸ್ಕ್ರೀನಾಚ್ಯಾ ಉಜ್ವಾಡಾ ಪ್ರಾಸ್ ಕಾಂಯ್ ತೀನ್ ವಾಂಟ್ಕಾ ತಿತ್ಲೊ ಆಸ್ತೆತ್, ತ್ಯಾ ಪ್ರಾಸ್ ಚಡ್ ಆಸಾನಾಯೆ. ತಶೆಂ ಮ್ಹಣ್ ಕಂಪ್ಯೂಟರ್ ಕಾಳೊಕಾಚ್ಯಾ ಕುಡಾಂತ್ ದವರಿನಾಯೆ. ಕಂಪ್ಯೂಟರ್ ದವರ್ ಲ್ಲಾ ಸುವಾತೆರ್ ಭಾಯ್ಲೊ ಮೋವ್ ಉಜ್ವಾಡ್ ಆಸ್ಚೆಂ ಬರೆಂ.

2. ಕಂಪ್ಯೂಟರ್ ಪಳೆಂವ್ಚೆಂ:

ಕಂಪ್ಯೂಟರ್ ಸಾರ್ಕಾ ಹಂತಾಚೆರ್ ದವರ್ವೆಂ ಗರ್ಜ್. ಕಂಪ್ಯೂಟರಾಚೆಂ ಸ್ಕ್ರೀನ್ ದೊಳ್ಯಾಂ ಥಾವ್ನ್ 20 ಥಾವ್ನ್ 24 ಇಂಚಾಂ ತಿತ್ಲೆಂ ಪಯ್ ಆಸೊಂಕ್ ಜಾಯ್. ಸ್ಕ್ರೀನಾಚ್ಯಾ ಚಡ್ ಲಾಗ್ನಿಂ ವಾ ಮಸ್ತು ಪಯ್ ಥಾವ್ನ್ ಪಳೆನಾಯೆ.

ಡಾ. ನೆಲ್ಲಿ ನಜಿತ್.
ದೊಳ್ಯಾಂ ಪಿಡೆಚಿ ತಜ್ಜ್ ಮಂಗ್ಳುರ್



ಸ್ಕ್ರೀನ್ ಚಡ್ ಬಾಗೊನ್ ವಾ ಗೊಮ್ಮಿ ಉಕ್ಲುನ್ ಪಳೆಂವ್ಚೆ ತಶೆಂಯ್ ಆಸೊಂಕ್ ನಜೊ. ಸ್ಕ್ರೀನಾಚೆ ದೋನ್ ಕುಶಿಂಕ್ ಆನಿ ದೊಳ್ಯಾಂಕ್ 20° ಥಾವ್ನ್ 40° ಪ್ರಾಸ್ ಚಡ್ ಕೋನ್(°) ಆಸಾನಾಯೆ. ತಶೆಂ ಕಂಪ್ಯೂಟರಾಚೆಂ ಸ್ಕ್ರೀನ್ ಆನಿ ದೊಳೆ ಸಮಾಂತರ್ ಆಸ್ಲಲ್ಯಾ ಬರೆಂ. ತಸೆಂ ಸಾಧ್ಯ್ ನಾ ತರ್ ಸ್ಕ್ರೀನಾಚೆರ್ ಟಾಯ್ವ್ ಕೆಲ್ಲ್ಯಾ ಫಾಯ್ಡಾಚಿ ವಯ್ಲಿ, ಪಯ್ಲಿ ಲಾಯ್ನ್ ದೊಳ್ಯಾಚ್ಯಾಚ್ ಹಂತಾಚೆರ್ ತರಾಯಿ ಆಸೊಂಕ್ ಜಾಯ್. ತಾಚೆ ಪ್ರಾಸ್ ವಯ್ರ್ ಆಸ್ಲಲ್ಯಾ ದೊಳ್ಯಾಂಕ್ ಪುರಾಸಣ್ ಜಾತಾ ಆನಿ ವೆಗ್ಲಿಂ ದೊಳೆ ಸುಕೊನ್ ವೆತಾತ್. ಹ್ಯಾ ಖಾತಿರ್ ಕಂಪ್ಯೂಟರಾ ಸಮ್ಕಾರ್ ಬಸೊಂಕ್ ವಾಪಾರ್ ಲ್ಲೆಂ ಕದೆಲ್ ಜಾಯ್ ತಿತ್ಲೆಂ ಉಬಾರ್ ಆಸೊಂದಿ. ಸ್ಕ್ರೀನ್ ವ್ಹಡ್ ಆಸ್ಲಲ್ಯಾ

ಬರೆಂ. ಲ್ಹಾನ್ ಸ್ಕ್ರೀನ್ ಪಳೆಂವ್ಚೆ ಪ್ರಾಸ್ ವ್ಹಡ್ ಸುವಾತೆಚೆರ್ ಪಳೆಯಿಲ್ಲ್ಯಾನ್ ದೊಳ್ಯಾಂಕ್ ಪಡ್ಲೊ ಭೊರ್ ಉಣೊ ಜಾತಾ.

3. ಆಧಾರಾಚಿ ಸಾಹೆತ್:

ಕಂಪ್ಯೂಟರಾಚೆರ್ ಕಾಮ್ ಕರ್ತಾನಾ ಆಧಾರಾಕ್ ಹೆರ್ ಬರಯಿಲ್ಲಿ ಸಾಹೆತ್, ಬೂಕ್ ವಾ ಹೆರ್ ಕಿತೆಂಯ್ ಕಂಪ್ಯೂಟರ್ ಸ್ಕ್ರೀನಾಚೆ ಲಾಗ್ನಾರ್ ದವರ್ಚೆ ಪರಿಂ ಆಸಚೆ. ಬಸ್ಲೆ ಕುಶಿನ್ ವಾ ಲಾಗ್ನಿಲ್ಯಾ ಆನ್ವೇಕಾ ಮೆಜಾಚೆರ್ ಅಸಲಿ ಆಧಾರಾಚಿ ಸಾಹೆತ್ ದವರ್ಲಾ ಗೊಮ್ಮಿ ಘಂವ್ಡಾವ್ನ್ ಘಂವ್ಡಾವ್ನ್ ಗೊಮ್ಮಿ ವೊಳೊಂಕ್ ಆಸಾ. ವಾ ಮಾತೆಂ ಆನಿ ದೊಳೆ ತೆವ್ಪಿನ್ ಹೆವ್ಪಿನ್ ಹಾಲಂವ್ಚಿಕ್ ಆಸ್ಲಲ್ಯಾನ್ ದೊಳ್ಯಾಂಚ್ಯಾ ಪಳೆಂವ್ಚ್ಯಾ (focussing) ಪ್ರಕ್ರಿಯೆಚೆರ್ ಪ್ರಭಾವ್ ಜಾವ್ನ್ ದೊಳ್ಯಾಂಕ್ ಪುರಾಸಣ್ ಜಾವ್ತಾ.

4. ದೊಳೆ ಸುಕೊನ್ ವೆಚೆಂ:

ಕಂಪ್ಯೂಟರಾಚೆರ್ ವಾಚ್ತಾನಾ ದೊಳೆ ವಾಟಾರ್ನ್ ವಾಚ್ಚೆಂ ಸಾಮಾನ್ಯ್. ಹ್ಯಾ ವರ್ವಿಂ ದೊಳ್ಯಾಂನಿ ಸಾಮಾನ್ಯ್ ಜಾವ್ನ್ ಆಸ್ಚಿಂ ದುಕಾಂ ಆಟೊನ್ ವೆತಾತ್ ಆನಿ ದೊಳೆ ಸುಕ್ತಾತ್.

ಸುಕಲೆ ದೊಳೆ ಹುಲೊಪ್ ಉಬ್ಜಯ್ಯಾತ್. ಕಂಪ್ಯೂಟರಾಚೆರ್ ಕಾಮ್ ಕರೆಲ್ಯಾಂಕ್ ದೊಳ್ಯಾಂನಿ ಹುಲೊಪ್ ಉಬ್ಜೊಂಕ್ ಹೆಂ ಏಕ್ ಪ್ರಮುಕ್ ಕಾರಣ್.

5. ಸ್ತ್ರೀನ್ ಪರ್ಟ್ ಆನಿ ಪ್ರತಿಫಲನ್:

ಕಂಪ್ಯೂಟರ್ ಸ್ತ್ರೀನಾಚೊ ಪರ್ಟ್ ಆನಿ ಉಜ್ವಾಡಾಚೆಂ ಪ್ರತಿಫಲನ್ ದೊಳ್ಯಾಂಚೆರ್ ಪಡ್ಚ್ಯಾ ಭೊರಾಚೊ ನಿರ್ಧಾರ್ ಕರ್ತಾ. ಸ್ತ್ರೀನಾ ಥಾವ್ನ್ ಪ್ರತಿಫಲನ್ ಚಡ್ ಆಸ್ಲ್ಯಾರ್ ಕಂಪ್ಯೂಟರಾಚೆಂ contrast ಉಣೆ ಕರ್ತಾ ಆನಿ ತ್ಯಾ ವರ್ವಿಂ ಟಾಯ್ ಕೆಲೆಂ ಸಾರ್ಕೆಂ ದಿಸಾನಾ. ಹ್ಯಾ ವರ್ವಿಂ ದೊಳ್ಯಾಂಚೆರ್ ಭೊರ್ ಚಡ್ತಾ. ಕಂಪ್ಯೂಟರಾಚ್ಯಾ ಸ್ತ್ರೀನಾಚೆಂ ಪಾಟ್‌ತಳ್ (background) ಚಡ್ ದಾಟ್ ವರ್ಣಾಚೆಂ ಆಸ್ಲ್ಯಾರ್ ಪ್ರತಿಫಲನಾಚೊ ಸಮಸ್ಲೊ ಚಡ್. ಸ್ತ್ರೀನ್ ಕೆದ್ನಾಯಿ ಸಾದ್ಯಾ ರಂಗಾಚ್ಯಾ ಪಾಟ್‌ತಳಾಚೆಂ ಆಸ್ಲ್ಯಾರ್ ಬರೆಂ. ಸ್ತ್ರೀನಾಚೊ ಉಜ್ವಾಡ್ ಆನಿ ಪರ್ಟ್ ಚಡ್ ಆಸಾನಾಯೆ. ಉಜ್ವಾಡಾಚೆ ರುಳ್ಳೆ (glare) ನಿವಾರ್ಣೆ ಖಾತಿರ್ anti-glare screen ವಾಪಾರ್ಲ್ಯಾರ್ ಬರೆಂ.

ಪರಿಹಾರ್:

ಕಂಪ್ಯೂಟರ್ ದಿಶೆಚೆ ಸಮಸ್ಲೆ ನಿವಾರುಂಕ್ ಥೊಡೆ ಸಲೀಸ್ ಉಪಾಯ್ ಆಸಾತ್:

ದೊಳೆ ದಾಂಪುನ್-ಉಗ್ಣೆ ಕರಿತ್ತ್ ಆಸ್ಲೆಂ:

ಕಂಪ್ಯೂಟರಾಚೆರ್ ಜಾಯಿತ್ತೊ ವೇಳ್ ಕಾಮ್ ಕರೆಲಿಂ ಸಭಾರ್ ವೇಳ್ ಪರ್ಯಾಂತ್ ದೊಳ್ಯಾಂಚೆ ಆಸ್ಲೆ ದಾಂಪಿನಾಂತ್ ಆನಿ ದೊಳೆ ವಾಟಾರ್ನ್ ಸ್ತ್ರೀನ್ ಪಳೆತ್ತ್ ಆಸ್ತಾತ್. ಅಶೆಂ ಕರೆಲ್ಯಾಂಕ್ ದೊಳ್ಯಾಂತ್ಲಿಂ ದುಕಾಂ ಆಟೊನ್, ದೊಳೆ ಹುಲೊಪ್ ಯೆಂವ್ಚೊ ಪ್ರಮುಕ್ ಸಮಸ್ಲೊ ಆಸ್ತಾ. ಹೆಂ ಆಡಾಂವ್ಚೆ ಖಾತಿರ್ ತವಳ್ ತವಳ್ ದೊಳೆ ದಾಂಪುನ್ ಉಗ್ಣೆ ಕರಿತ್ತ್ ಆಸ್ಲೆಂ ಗರ್ಜ್. ಹ್ಯಾ ವರ್ವಿಂ ದೊಳ್ಯಾಂ ಭಿತರ್ಲಿಂ ದುಕಾಂ ದೊಳ್ಯಾಂ ಭಿತರ್ ವಿಸ್ತಾರೊನ್ ದೊಳೆ ಸುಕೊನ್ ವೆಚೆಂ ಆಡಾವ್ಯೆತ್. ಅಸಲೊ ಸಮಸ್ಲೊ ಆಸ್ಲಲ್ಯಾಂಕ್ 'Remember to blink' (ದೊಳೆ ದಾಂಪುನ್-ಉಗ್ಣೆ ಕರಿತ್ತ್ ರಾವ್) ಷ್ಟಣ್ ಎಕೆ ಚಿಟಿರ್ ಬರವ್ನ್ ಕಂಪ್ಯೂಟರಾಚೆರ್ ಚಿಡ್ಕಾಂವ್ಚೆ ಸಯ್ತ್ ಸಲಹಾ ದೀಂವ್ಚೆ ಪಡ್ತಾ.

ಕಂಪ್ಯೂಟರಾ ಥಾವ್ನ್ ಪುರತ್ ಘೆ:

ಕಂಪ್ಯೂಟರಾಚೆರ್ ವರಾಂಚಿಂ ವರಾಂ ಕಾಮ್ ಕರಿತ್ತ್ ಆಸ್ತಾಂ ತವಳ್ ತವಳ್ ಪುರತ್ ಘೆಂವ್ಚಿ ಸವಯ್ ಆಸೊಂದಿ. ಬಸೊನ್ ಆಸ್ಲೆ ಪರಿಂಚ್ ಥೊಡೆಂ ಪಯ್ನ್ ಪಳೆವ್ಯೆತ್. ಭಾಯ್ ಪಯ್ನ್ ಏಕ್ ರುಕ್, ವಾ ವೊಣ್ಣೆಚೆರ್ ಆಸ್ಲೆಂ ಘಡಿಯಾಳ್ ವಾ ಏಕ್ ಕ್ಯಾಲೆಂಡರ್ ಅಸಲೆಂ ಕಿತೆಂಯ್ ಪಳಯಿಲ್ಯಾನ್ ದೊಳ್ಯಾಂಕ್ ಸುಶೆಗ್ ಮೆಳ್ತಾ. ಸಾಧ್ಯ್ ಆಸ್ಲ್ಯಾರ್ ಏಕಾ ವರಾಂತ್ ಪಂದ್ರಾ ಮಿನುಟಾಂ ತಿತ್ಲೊ ವೇಳ್ ಕಂಪ್ಯೂಟರಾ ಮುಕ್ಲೊ ಉಟೊನ್ ಹೆರ್ ಕಿತೆಂಯ್ ಕಾಮ್ ಕರೆತ್.



ದೊಳ್ಯಾಂಕ್ ವ್ಯಾಯಾಮ್:

ಕಂಪ್ಯೂಟರಾಚೆರ್ ಚಡ್ ವೇಳ್ ಕಾಮ್ ಕರ್ನ್ ಆಸಾಯ್ ತರ್ ದೊಳ್ಯಾಂಚ್ಯಾ ಮಾಸಾಳ್ ಭಾಗಾಂಕ್ ಭಲಾಯ್ಕಿನ್ ದವರುಂಕ್ ಥೊಡೆಂ ವ್ಯಾಯಾಮ್ ಕರೆತ್. ದಿಸಾಕ್ ಉಣ್ಣಾರ್ ಪಂದ್ರಾ ತೆಂ ತೀಸ್ ಮಿನುಟಾಂ ತಿತ್ಲೊ ವೇಳ್ ವ್ಯಾಯಾಮ್ ಕೆಲ್ಯಾರ್ ಬರೆಂ. ಸುರ್ದೇರ್ ದಾವ್ಯಾ ದೊಳ್ಯಾ ಥಾವ್ನ್ ಉಜ್ವಾಕ್ ಪಳೆ, ಉಪ್ರಾಂತ್ ದಾವ್ಯಾಕ್ ಪಳೆ ಆನಿ ತ್ರಿಕೋನಾಚೆರ್ ದೊಳೆ ಘುಂವ್ಡಾಯ್. ಉಪ್ರಾಂತ್ ಉಜ್ವಾ ದೊಳ್ಯಾಂತ್ ತಶೆಂಚ್ ಕರಿಚೆ. ಹ್ಯಾ ವರ್ವಿಂ ದೊಳ್ಯಾಚೆ ಮಾಸಾಳ್ ಭಾಗ್ ಘಟ್ ಆನಿ ಲಾಂಬೊನ್ ದೊಳ್ಯಾಂಚೆರ್ ಭೊರ್ ಉಣೊ ಜಾವ್ಯೆತಾ.

ಆಳ್ವಾಯ್ ನಾಕಾ:

ಕಂಪ್ಯೂಟರಾಚೆರ್ ಕಾಮ್ ಕರೆಲ್ಯಾಂಚ್ಯಾ ದೊಳ್ಯಾಂಕ್ ಹೆರ್ ಸಮಸ್ಲೆಯ್ ಆಸ್ತಿತ್. ಪಯ್ಲಿಲೆಂ ವಾ ಲಾಗ್ಣಿಲೆಂ ವಾಚುಂಕ್ ಜಾಯ್ನಾ ತಸಲೆ ದಿಶೆಚೆ ಸಮಸ್ಲೆ ಆಸ್ತಿತ್. ದೊಳೆ ಕೆದ್ನಾಯ್ ಹುಲೊಪ್ ಯೆಂವ್ನ್ ಆಸ್ತಾತ್ ಆನಿ ಕಂಪ್ಯೂಟರಾಚೆರ್ ಕಾಮ್ ಕರುಂಕ್ ಕಶ್ಟ್ ತರ್, ದೊಳ್ಯಾಂಚ್ಯಾ ದಾಕ್ಟರಾಕ್ ಭೆಟೊನ್ ತಪಾಸ್ಣಿ ಕರಂವ್ಚಿ ಬರೆಂ. ಏಕಾವೆಳಾ ಕಂಪ್ಯೂಟರಾ ವರ್ವಿಂ ದೊಳೆ ಸುಕೊನ್ ವೆಚೆ ತಸಲೊ ಸಮಸ್ಲೊ ತರ್, ದೊಳ್ಯಾಂತ್ ಶೆಳ್ ಸುಕಾನಾಶೆಂ ದುಕಾಂ ತಸಲೆಂ ಕಾಮ್ ಕರ್ಚಿಂ (ಕೃತಕ್ ದುಕಾಂ) ಥೆಂಬೆ ರುಪಾರ್ ದೊಳ್ಯಾಂಕ್ ಘಾಲುಂಕ್ ಮೆಳ್ತಾತ್. ದಾಕ್ಟರಾಂಚ್ಯಾ ಸಲಹಾ ಪ್ರಮಾಣೆಂ ತಿಂ ವಾಪರೈತ್.



	<p>ಹಿಂಚೊ ಸ್ಟೂಡಿಯೋ ಆನಿ ವಿಡಿಯೋ</p> <p>ಕೂರ್ನಡ್ಕ, ಪುತ್ತೂರ್ 574202</p> <p>ಆಮ್ಚೊ ಸಹ-ಸಂಸ್ಥೆ</p> <p>ಹಿಂಚೊ ಸ್ಟೂಡಿಯೋ ಆನಿ ವಿಡಿಯೋ</p> <p>ಮಡಂತ್ಯಾರ್ 574224</p>	 <p>ಅರುಣ್ ಪಿಂಟೊ</p> <p>ಮೊ 9448888626, 9844550693</p>
---	---	---

ಸಮುದಾಯಾಂತ್ ಕಾಜಾರಾಂ



2017, ಎಪ್ರಿಲ್ 27ವೆರ್, ಮರೀಲ್ ಫಿರ್ರಜಿಂತ್ ಆನಿ ಮಂಗ್ಳುರ್ ದಿಯೆಸೆಜಿಚ್ಯಾ ಚರಿತ್ರಂತ್ ಏಕ್ ನವೆಸಾಂವ್ ಘಡ್ಲೆಂ. ಮರೀಲ್ ಫಿರ್ರಜಿಂತ್ ಕುಟ್ಮಾಚ್ಯಾ ಸಾಂದ್ಯಾಂನಿ, ಮರೀಲ್ ಯೂತ್ ಕೌನ್ಸಿಲಾಚ್ಯಾ ಫುಡಾರ್ಪಣಾರ್ 4 ಜೊಡಿಂ ಕಾಜಾರಿ ಜಿವಿತಾಕ್ ರಿಗ್ಲಿಂ. ದಿಯೆಸೆಜಿನ್ ಹೆಂ ವರಸ್ ಲ್ಹಾನ್ ಕ್ರಿಸ್ತಾಂವ್ ಸಮುದಾಯೆಚೆಂ ವರಸ್ ಮ್ಹಣ್ ಪಾಚಾರ್ಲಾಂ. ಲ್ಹಾನ್ ಕ್ರಿಸ್ತಾಂವ್ ಸಮುದಾಯ್ ಮ್ಹಳ್ಳ್ಯಾರ್ ಉಲಂವ್ಚೆಂ ಮಾತ್ ನ್ಹಯ್ ಬಗಾರ್ ಕಾರ್ಯಕ್ ದೆಂವೊನ್ ಸಮುದಾಯ್ ಬಾಂದುನ್ ಹಾಡ್ಲೊ. ಸಮುದಾಯ್ ಬಾಂದುನ್ ಹಾಡುಂಕ್ ಸುರ್ವಿಲ್ಯಾ ಪವಿತ್ರ್ ಸಭೆನ್ ಕೆಲ್ಲೆ ಪರಿಂ ಸಾಂಗಾತಾ ಮೆಳೊನ್ ಆಪ್ಲಿ ಸಂಪನ್ಮೂಳಾಂ ಎಕ್ದಾಯ್ ಕರ್ನ್ ಸಾಂಗಾತಾ ಸಂಬ್ರಮ್ ಆಚರಣ್ ಕರ್ಚೊ ಆನಿ ದೆವಾಚೆಂ ಉತಾರ್ ಕಾರ್ಯಕ್ ಕರ್ಚೆಂ. ಮರೀಲ್ ಫಿರ್ರಜಿಂತ್ ಕುಟ್ಮಾಂತ್ ಲ್ಹಾನ್-ಕ್ರಿಸ್ತಾಂವ್-ಸಮುದಾಯ್ ಕಶೆಂ ಜಿಯೆವ್ಯತ್ ಮ್ಹಣ್ ದಾಕವ್ನ್ ದಿಲೆಂ.

ಸಮುದಾಯೆಂತ್ಲಾ ಕಾಜಾರಾಂಚಿ ವಿಶೇಶತಾ:

1. ತ್ಯಾ ದೀಸ್ ಚಾರ್ ಜೊಡ್ಯಾಂನಿ ಲಗ್ನಾ ಸಂಸ್ಕಾರಾಂತ್ ಪಾತ್ರ್ ಕಾಣ್ಲೆಲೊ. ಹಿಂ ಜೊಡಿಂ ಹೆರಾಂ ಪರಿಂ ತಾಂಚೆಂ ಲಗ್ನ ತಾಂಚ್ಯಾಚ್ ಖಿರ್ಲಾನ್ ಕರುಂಕ್ ಸಕತ್ ಆಸ್ಚಿಂ ಮ್ಹಂತನಾಚ್ಯಾ ಕುಟ್ಮಾಚಿಂ. ಲಗ್ನ ಮ್ಹಳ್ಳ್ಯಾರ್ ಎಕಾ ದಿಸಾಚೊ ಖೆಳ್ ನ್ಹಯ್ ಬಗಾರ್ ಸಗ್ಳೆಂ ಜಿವಿತ್ ಎಕಾಮೆಕಾ ಸೊಡ್‌ದೊಡ್ಡಿನ್ ಆನಿ ಮೊಗಾನ್ ಜಿಯೆಂವ್ಚೆಂ ಮ್ಹಳ್ಳೆಂ ದಾಕಂವ್ಚ್ಯಾಕ್ ಆನಿ ಲಗ್ನಾ ಖಾತಿರ್ ಜಾಂವ್ಚೊ ತೊ ದುಡ್ಡಾಚೊ ವಿಬಾಡ್ ಆಡಾಂವ್ಚ್ಯಾ ದಿಶೆನ್ ಸಾದ್ಯಾ ರಿತಿಚ್ಯಾ ಸಂಬ್ರಮಾಂತ್ ವಾಂಟೆಲಿ ಜಾಂವ್ಕ್ ಮುಕಾರ್ ಸರ್ಲಿಂ.
2. ಹೆಂ ಸಾಮೂಹಿಕ್ ಕಾಜಾರ್ ನ್ಹಯ್! ಸಾಮೂಹಿಕ್ ಕಾಜಾರಾಂತ್ ವಾಂಟೆಲಿ ಜಾಂವ್ಚ್ಯಾ ಜೊಡ್ಯಾಂಕ್ ದುಡ್ಡಾಚಿ/ಭಾಂಗಾರಾಚಿ/ವಸ್ತುರಾಚಿ ಮಜತ್ ಮೆಳ್ತಾ.

- ಹಾಂಗಾಸರ್ ತೆಂ ನಾ. ಸಾಮೂಹಿಕ್ ಕಾಜಾರಾಂತ್ ವಾಂಟೆಲಿ ಜಾಂವ್ಚ್ಯಾಂಕ್ ಸೀಮಿತ್ ಸಂಕ್ಯಾನ್ ಕುಟ್ಮಾಚ್ಯಾ ಸಾಂದ್ಯಾಂಕ್ ಆಪವ್ಣೆಂ ಆಸ್ತಾ. ಹಾಂಗಾಸರ್ ತಾಚಿ ಮೀತ್ ನಾ. ಕುಟ್ಮಾಚ್ಯಾ ಕಿತ್ಲಾಲ್ಯಾಯ್ ಸಾಂದ್ಯಾಂನಿ ಹಾಜರ್ ಜಾಂವ್ಕ್ ಅವ್ಣಾಸ್ ಆಸ್‌ಲ್ಲೊ.
3. ಹ್ಯಾ ಲಗ್ನಾಚ್ಯಾ ಕಾರ್ಯಕ್ ಫಿರ್ರಜಿಂತ್ ಲೊಕಾಚೊ ಭರ್ಪುರ್ ಸಹಕಾರ್ ವಾಡ್ಯಾ ಲೆಕಾರ್ ಲಾಬ್ಲೊ. ದುಡ್ಡಾಚಿಂ ಆನಿ ವಸ್ತುಂಚಿಂ ದಾನ್ ಇತ್ಲೆಂ ಆಯ್ಲೆಂಕೀ 'ಪುರೊ' ಮ್ಹಣ್ ರಾವಯ್ಲೆ ಪಡ್ಲೆಂ. ಸುಮಾರ್ 1650 ಸಯ್ರ್ಯಾಂನಿ ಸಂಬ್ರಮಾಚ್ಯಾ ಜೆವ್ಣಾಂತ್ ವಾಂಟೊ ಘೆತ್ಲೊ. ಹ್ಯಾ ಸಗ್ಳ್ಯಾ ಸಂಬ್ರಮಾಕ್ ಖಿರ್ಲಾಲ್ಲೊ ಐವಜ್ ಸುಮಾರ್ 2,50,000.00. ಹೊ ಸಗ್ಳೊ ಖಿರ್ಲೆ ಫಿರ್ರಜಿಂತ್ ಕುಟ್ಮಾಚ್ಯಾ ಸಾಂದ್ಯಾಂಚ್ಯಾ ಸಹಕಾರಾನ್ ಜಾಲೊ. ಸಂತೊಸಾಚಿ ಗಜಾಲ್ ಮ್ಹಳ್ಳ್ಯಾರ್ ಎಕ್ ರುಪಯ್ ಭಾಯ್ಲ್ಯಾ ಫಿರ್ರಜಿಂಗಾರಾಂ ಥಾವ್ನ್ ಕಾಣ್ಲೆಂವ್ಕ್ ನಾ.
 4. ಆವ್ಣ್ಯಾ ದಿಯೆಸೆಜಿಚ್ಯಾ ಬಿಸ್ಪಾನ್, ಲಗ್ನಾಚ್ಯಾ ಸಂಬ್ರಮಾಚ್ಯಾ ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಕಾರ್ಯೆ ನಿರ್ದಹಣ್ ನೆಲ್ಸನ್ ಮೊನಿಸಾನ್ ಕೆಲೆಂ. ಕೊಂಕ್ಣಿ ಅಕಾಡೆಮಿಚೊ ಆದ್ಲೊ ಅಧ್ಯಕ್ಯ ಮಾನೆಸ್ತ್ ರೋಯ್ ಕಾಸ್ತಲಿನೊ ಹಾಣೆಂ ಭಲಾಯ್ಕಿ ಮಾಗ್ಲಿ. ಒಪ್ಪುನ್ ದಿಂವ್ಚೆಂ ಆನಿ ಘೆಂವ್ಚೆಂ ಕಾರ್ಯೆಂ ಪೊ ಎಡ್ವಿನಾ ಡಿಸೊಜಾ, ಉಪಾಧ್ಯಕ್ಸ್, ಮರೀಲ್ ಫಿರ್ರಜಿಂತ್ ಆನಿ ಪೊ. ಜೆ. ಬಿ. ಸಿಕ್ಲೇರಾ, ಸಾಂ. ಫಿಲೊಮಿನಾ ಕೊಲೆಜಿಚೊ ಪ್ರಾದ್ಯಾಪಕ್ ಹಾಣಿ ಕೆಲೆಂ.

ವಾಡ್ಯಾವಾರ್ ವಾವ್ರ್ ಆನಿ ಜವಾಬ್ದಾರಿ:

1. ಜೆವ್ಣಾಚಿ ತಯಾರಾಯ್ ಆನಿ ವೆವಸ್ತಾ: ಸಾಂ. ಅಂತೊನ್ ವಾಡೊ, ಬೆದ್ರೆಳಾ ಆನಿ ಸಾಂ. ಪಾವ್ನ್ ವಾಡೊ, ಕುಡಮರ.

2. ಜೆವಾಣ್ ವಾಡುಂಕ್: ಮರೀಲ್ ಯೂತ್ ಕೌನ್ಸಿಲ್ ಸಾಂದೆ.
3. ಉದಕ್ ಆನಿ ಹೆರ್ ನಿತಳಾಯ್: ಸಾಂ. ಚಾಕೊಬ್ ವಾಡೊ, ನರಿಮುಗೆರ್ ಆನಿ ವೆಲಂಕಣಿ ವಾಡೊ, ಮುಕ್ತೆ.
4. ಆಂಗಣ್ ಆನಿ ಸ್ಟೇಜ್ ಸಜವ್ಣಿ: ಸಾಂ. ತೆರೆಚಾ ವಾಡೊ, ಕೆಮ್ಮಿಂಜೆ ಆನಿ ಸಾಂ. ತೊಮಸ್ ವಾಡೊ, ಕರ್ಯಾಲ್.
5. ಲಿತುರ್ಪಿ, ಕೊಯರ್ ಆನಿ ಅಲ್ತಾರ್ ಸಜವ್ಣಿ: ಸಾಂ. ಪೆದ್ದು ವಾಡೊ, ಮರೀಲ್ ಆನಿ ಸಾಂ. ಫ್ರಾನ್ಸಿಸ್ ಸಾವೆರ್ ವಾಡೊ, ಶಾಂತಿಗೋಡ್.
6. ನೈಸ್ತಾ ಕುಡಾಚಿ ತಯಾರಾಯ್: ಜೆಜುಚ್ಯಾ ಪವಿತ್ ಕಾಳ್ಜಾಚೊ ವಾಡೊ, ಕಾಡುಮನೆ.
7. ಸ್ಲಾಗತ್ ಕರುಂಕ್ ಆನಿ ಪಾರ್ಕಿಂಗ್ ವೆವಸ್ತಾ: ಸಾಂ. ಜುಜೆ ವಾಡೊ, ಜಿಡೆಕಲ್.
8. ಹೊಲಾಂತ್ ಸಯ್ರ್ಯಾಂಚ್ಯಾ ಚಿವ್ಣಾಚಿ ತಯಾರಾಯ್: ಸಾಂ. ಲೊರೆಸ್ ವಾಡೊ, ಮದಕ.
9. ಸಗ್ಯಾ ಕಾರ್ಯಾಚಿ ಆನಿ ಲೇಕ್ ಪಾಕಾಚಿ ಜವಾಬ್ದಾರಿ: ಫೈಲಿ. ಎಡ್ವಿನ್ ಡಿಸೊಜಾ, ಉಪಾಧ್ಯಕ್ ಆನಿ ಜೊಕಿಮ್ ಲೋಬೊ, ಯುವ ಜಣಾಂ ಸಮಿತಿಚೊ ಸಂಚಾಲಕ್.



ವರಿ: ಪ್ರೊ ಎಡ್ವಿನ್ ಡಿಸೊಜಾ

ಆಲೆನ್ ಪಿಂಟೊ ಸಾಂ. ಫಿಲೋಮಿನಾ ಪಿ.ಯು. ಕೊಲೆಜಿಚೊ ವಿದ್ಯಾರ್ಥಿ ಮುಕೆಲಿ



ಪುತ್ಸೂರ್, ಸಾಂ. ಫಿಲೋಮಿನಾ ಪಿ.ಯು. ಕೊಲೆಜಿಚ್ಯಾ ವಿದ್ಯಾರ್ಥಿ ಸಂಘಚ್ಯಾ ಚುನಾವಾಂತ್, ಅಧ್ಯಕ್ ಜಾವ್ನ್ ಹಾರಾಡಿ ವಾಡ್ಯಾಚ್ಯಾ ಮಾನೆಸ್ತ್ ಜೊನ್ ಆನಿ ಮಾನೆಸ್ತಿನ್ ಸಿಂಧು ಪಿಂಟೊ ಹಾಂಚೊ ಪೂತ್, ಆಲೆನ್ ರೊವಿಯನ್ ಪಿಂಟೊ ವಿಂಚುನ್ ಆಯ್ಲಾ. ಹೊ 2015-16 ವರ್ಸಾಕ್ ಸಾಂ. ಫಿಲೋಮಿನಾ ಹಾಯ್ಸ್ಕೂಲಾಂತ್ SSLC topper ಜಾವ್ನಾಸಾ.

ಮಾನೆಸ್ತ್ ಜೊನ್ ಪಿಂಟೊ ಓರಿಯಂಟಲ್ ಕ್ಯಾಶು ಇಂಡಸ್ಟ್ರೀಸ್ ಉದ್ಯೋಗಿ ತಶೆಂಚ್ ಪುತ್ಸೂರ್ ಸಿ.ಎಲ್.ಸಿ. ಚೊ ಸಾಂದೊ ಆನಿ 8 ಅವೆಂಕ್ ಅಧ್ಯಕ್ ಜಾವ್ನ್ ಆಸ್ಲೊ ಆನಿ ಮಾನೆಸ್ತಿನ್ ಸಿಂಧು ಪುತ್ಸೂರ್ ಸರ್ಕಾರ್ ಆಸ್ಪತ್ರೆಂತ್ ನರ್ಸ್ ಜಾವ್ನ್ ವಾವ್ರ್ ದಿತಾ.

ಪ್ರತಿಭಾವಂತ್ ತಶೆಂ ಉರ್ಟೆವಂತ್ ಆಲೆನಾಕ್ ಪರ್ವಿಂ ಪಾಟಿಯಾಂತ್ ಆನಿ ತಾಕಾ ಉಜ್ವಲ್ ಫುಡಾರ್ ಮಾಗ್ತಾಂವ್.



ಅಧ್ಯಕ್ ಆನಿ ಸರ್ವ್ ಸಾಂದೆ, ಡೊನ್ ಬೊಸ್ಕೊ ಕ್ಲಬ್ ಪುತ್ಸೂರ್ (0.)

ಕಳವ್ಣೊ

1. 'ಪುತ್ಸೂರ್ಲೆಂ ನೆಕೆತ್' ಪತ್ರಾರ್ 'ಅರ್ಗಾಂ' ಆನಿ 'ವರ್ಗೀಕ್ಯತ್ ಜಾಯ್ರಾತಾಂ' (ಕಾಮಾಕ್ ಜಾಯ್, ಜಾಗೊ ವಿಕ್ರಾಪಾಕ್ ಆಸಾ ಇತ್ಯಾದಿ) ಪರಗಟ್ ಕರ್ತಲ್ಯಾಂವ್. ಜಾಯ್ರಾತಾಂಚೊ ಆಯ್ಜ್ ಆಮ್ಚ್ಯಾ ಬೆಂಕ್ ಎಕಂವ್ಣಾಕ್, NEFT/RTGS ಮುಕಾಂತ್ಯಯೀ ಧಾಡ್ಯೆತ್. ಆಮ್ಚೆಂ ಬೆಂಕ್ ಎಕಾಂವ್ಣ್ ನಂಬರ್: Canara Bank, Puttur D.K. A/c. No. 0615101015426, IFS Code: CNRB0000615.
2. ಕುಟ್ಮಾಂತ್ ಕೊಣೀ ಮರಣ್ ಪಾವ್ಲಾಂ ವೆಳಾರ್, ತಾಂಚೆಂ ನಾಂವ್, ಪ್ರಾಯ್, ಪತಿ/ಪತಿಣ್/ಬಾಪಯ್ಣೆಂ ನಾಂವ್, ವಾಡೊ ಇತ್ಯಾದಿ ತಸ್ವಿರ್ ಸಂಗಿಂ ಆಮ್ಕಾಂ ಪಾವಿತ್ ಕೆಲ್ಯಾರ್, (ಗುರ್ಕಾರಾ ಮುಕಾಂತ್ಯಯೀ) 'ಪುತ್ಸೂರ್ಲೆಂ ನೆಕೆತ್' ಪತ್ರಾರ್ ಧರ್ಮ್ ಪರಗಟ್ ಕರ್ತಲ್ಯಾಂವ್.
3. ನೆಕೆತ್ ಪತ್ರಾ ವಿಶಿಂ ವಾಚ್ಪ್ಯಾಂಚಿ ಅಭಿಪ್ರಾಯ್ ಸಂಪಾದಕಾಕ್ ಧಾಡ್ನ್ ದಿವ್ಣೆತ್ ಯಾ ಆಮ್ಚ್ಯಾ ಇ-ಮೇಯ್ಲಾ (donboscoputtur@gmail.com) ಮುಖಾಂತ್ಯಯೀ ಧಾಡ್ಯೆತ್.

ಬರವ್ಪ್ಯಾಂ ಲಾಗಿಂ ವಿನಂತಿ

'ಪುತ್ಸೂರ್ಲೆಂ ನೆಕೆತ್' ಪತ್ರಾಕ್ ಜಾಯ್ರಾತಾಂ, ಲೇಕನಾಂ, ಕಾಣಿಯೊಂ, ಕವಿತಾಂ ಆನಿ ವರೊಡ್ ಧಾಡ್ಪ್ಯಾ ಲೇಕಕ್-ಲೇಕಿಕಾಂನಿ, ವರ್ದೆಗಾರಾಂನಿ ಆನಿ ಜಾಯ್ರಾತ್‌ದಾರಾಂನಿ ಆಪ್ಲಿಂ ಬರಾಂ, ಜಾಯ್ರಾತಾಂ ಹರೈಕಾ ಮಯ್ಚ್ಯಾಚ್ಯಾ 15 ತಾರ್ಕೆ ಭಿತರ್ ಆಮ್ಕಾಂ ಪಾವಿತ್ ಕರುಂಕ್ ವಿನಂತಿ. ಅಗೋಸ್ಟ್ ಮಯ್ಚ್ಯಾಕ್ ವಿಶಯ್: 'ಮಾಧ್ಯಮ್-ಹಿಂಸಾ' (ಹೆರ್ ವಿಶಯಾಂಚೆರ್ಯೀ ಲೇಕನಾಂ, ಕವನಾಂ, ಕವಿತಾಂ, ಕಾಣಿಯೊಂ ಧಾಡ್ಯೆತ್).

ಸಾಸಣ್ ವಿಶೆವಾಕ್



ಐವನ್ ಮಸ್ಕರೇನ್ಟಸ್ ((47), ಅನು ಮಸ್ಕರೇನ್ಟಸ್ ಹಿಚೊ ಪತಿ, ಆದಿಂ ಮರೀಲ್ ಪುತ್ಸೂರ್, ಪ್ರಸ್ತುತ್ ಉಜಿರೆ ಫಿರ್ಗಜ್, ತಾ| 08.06.2017ವೆರ್ ದೆವಾದಿನ ಜಾಲೊ.



ಲೂಸಿ ಲಸ್ತಾದೊ (80), (ದೆ.) ಮಾರ್ಲೆಲ್ ಲಸ್ತಾದೊ ಹಾಚಿ ಪತಿಣ್, ನೆಲಪ್ಪಾಲ್, ಬನ್ಸೂರ್ ಫಿರ್ಗಜ್, ತಾ| 31.05.2017ವೆರ್ ದೆವಾದಿನ ಜಾಲಿ.

1st Birthday Wishes to Our Twin Angels



Enaya Kiara & Enora Megan

06.07.2017

Best Wishes from:

Parents: Robin & Babitha Tauro,

Grand Parents: Benny Tauro,

Silvester & Mary Baretto,

God Parents: Praveen & Priya Pinto,

Marvin & Precilla Baretto,

Uncles: Loyal & Rayan Tauro,

Robin, Sheldon & Merlyn Baretto.



ಮೊದಲಚೂ ಉಡಾಸರ್



ಮಾರ್ಲೆಅನ್ ಮಸ್ಕರೇನ್ಲನ್

ಪತಿಣ್ ದೆ| ಡೆನ್ನಿಸ್ ಮಸ್ಕರೇನ್ಲನ್ಸಾಚಿ


ಮರಣ್: 29.06.2017

ಕಷ್ಟಿ, ಸಾದಿ, ದೆವಾಸ್ಪಣಾಚಿ ಆನಿ ತ್ಯಾಗಾಚಿ ಜಿಣಿ ತುಜಿ
ರಾವ್ ಆಂಜಾಂ ಸಂಗಿಂ ದೇವ್ ಬಾಪಾಕ್ ಗಾವ್ರನ್ ಸ್ತುತಿ
ಮಾಗ್ತಾಂವ್ ಸಾಸ್ಣಾಚೊ ವಿಶೆವ್ ಸದಾಂ ಮಾಗ್ಣ್ಯಾ ವೆಳಾರ್
ಮೆಳ್ಚ್ಯಾಕ್ ಏಕ್ ದೀಸ್ ಆಮಿ ಸರ್ವ್ ಸರ್ಗಾರ್

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

**ಭುರ್ಲಿಂ ಆನಿ ಕುಟ್ಮಾಚಿಂ,
ತೆಂಕಿಲ**

ಮೊಗಾಚೊ ಉಡಾಸ್



ಫ್ರಾನ್ಸಿಸ್ ರೊತ್ರಿಗಸ್

ಜುಲಿಯಾನಾ ರೊತ್ರಿಗಸ್



07.04.1921

ಜನನ್

30.04.1929

23.10.1993

ಮರಣ್

29.06.1997



ಮಾಗ್ಲ್ಯಾಂತ್ ತುಮ್ಚೊ ಉಡಾಸ್ ಆಮಿ ಕಾಡ್ತಾಂವ್
ಕಾಳ್ಜಾಂತ್ ತುಮಿ ಆಸಾತ್ ತಶೆಂ ಆಮಿ ಭೊಗ್ತಾಂವ್
ಆಮ್ಚಿ ಜಣಿ ನರಾಸರ್ ಉಡಾಸ್ ತುಮ್ಚೊ ದವರ್ತಾಂವ್
ನಾನಾಣ್ ವಿಶೆವ್ ಆತ್ಮ್ಯಾಕ್ ತುಮ್ಚ್ಯಾ ಮಾಗ್ತಾಂವ್

ಮೊಗಾಚಿ ಶ್ರದ್ಧಾಂಜಲಿ ಭೆಟಿಯಾತ್:

ವಿಡ್ವಿನ್ ಆನಿ ಜುಲಿಯೆಟ್ ರೊತ್ರಿಗಸ್,
'ಮಲಿಲ್ ಪೌಸ್', ಬಿಜ್ಜಿ, ಮಂಗ್ಳುರ್,

ವಿವಿಟಾ ಆನಿ ಡಾಯನಾ ರೊತ್ರಿಗಸ್,
'ಮಲಿಲ್ ತ್ರಿಮ್ ಡೋವ್', ಜಿ.ಪಿ.ನಗರ್, ಬೆಂಗ್ಳುರ್.

ಮೊಗಾಚೊ ಉಡಾಸ್



ತೋಮನ್ ಮಸ್ತರೇನ್ಡಸ್

ಮರಣ್: 13.06.2012

ನಾನ್ಲಾಚೊ ವಿಶೆವ್ ದಿ ತಾಕಾ ಏ ಸೊಮ್ಯಾ ಆನಿ
ನಿರಂತರ್ ಪ್ರಕಾಸ್ ತಾಚೆರ್ ಫಾಂಕೊಂದಿ
ಸಮಾಧಾನಾಂತ್ ತೊ ವಿಶೆವ್ ಘೆಂವ್ಚಿ.

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್:

ಫ್ರೀಡಾ ಮಸ್ತರೇನ್ಡಸ್,
ಸುನಿಲ್, ರೇಶ್ಮಾ, ಸೋನಲ್ ಆನಿ ತರನ್ ಮಸ್ತರೇನ್ಡಸ್,
'ಪ್ರಿನ್ಟಂ', ತೆಂಕಿಲ, ಪುತ್ತೂರ್,
ಸುಶ್ಮಿತಾ, ಅಲ್ವಿನ್ ಆನಿ ಅಶ್ಮಿತ್ ಡಿ'ಕೋಲ್ಟಾ,
ಮಂಗ್ಳೂರ್.